



ಅನಂತಪಥ

ಪುಟ 5

ವಿಶ್ವ ಪರಿಸರ ದಿನ

ಜೂನ್ 5, 2025



ಸಂಪುಟ - 5

ಜೂನ್ - 2025

ಸಂಚಿಕೆ - 60

ವಿಶ್ವ ಯೋಗ ದಿನ ಆರಂಭವಾಗಿದ್ದು ನಮ್ಮ ಬೆಂಗಳೂರಿನಿಂದ!

ಫಲ ನೀಡಿತು ಅನಂತಕುಮಾರ್ ಅವರ ನಿರಂತರ ಪರಿಶ್ರಮ

ಬೆಂಗಳೂರು ಎಂದಾಕ್ಷಣ ಹೆಮ್ಮೆಯ ಭಾವ ಆವರಿಸುತ್ತದೆ. ಮಾಹಿತಿ-ತಂತ್ರಜ್ಞಾನದ ನಗರಿ, ಜೈವಿಕ ತಂತ್ರಜ್ಞಾನದ ನಗರಿ, ಉದ್ಯಾನ ನಗರಿ ಹೀಗೆ ಹಲವು ಹಿರಿಮೆ-ಗರಿಮೆಗಳನ್ನು ಹೊಂದಿರುವ ಬೆಂಗಳೂರು ವಿಶಿಷ್ಟ ಸಂಸ್ಕೃತಿಯ ಶಕ್ತಿಯೂ ಹೌದು. ಹಾಗಾಗಿಯೇ, ವಿಶ್ವ ಯೋಗ ದಿನವನ್ನು ಆರಂಭಿಸಬೇಕು ಎಂಬ ಕನಸು ಮೊಳಕೆಯೊಡೆದು, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಸಾರ್ಥಕ ಪ್ರಯತ್ನಗಳು ನಡೆದದ್ದು ನಮ್ಮ ಬೆಂಗಳೂರಿನಲ್ಲೇ ಎಂಬ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಈ ಸ್ವಾರಸ್ಯಕರ ಮಾಹಿತಿಯನ್ನು ತಿಳಿಯೋಣ, ಈ ಲೇಖನದಲ್ಲಿ.

ಈ ಬಾರಿಯ ಜೂನ್ 21ರಂದು ನಡೆದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳು ಸಕ್ರಿಯವಾಗಿ ಭಾಗವಹಿಸಿದ್ದವು. ಯೋಗ ಮತ್ತು ಅದರ ಶಕ್ತಿ ಹೇಗೆ ಜಗದಗಲ ವ್ಯಾಪಿಸಿಕೊಂಡು, ಜೀವನಶೈಲಿಯ ಪ್ರಮುಖ ಭಾಗವಾಗುತ್ತಿದೆ ಎಂಬುದಕ್ಕೆ ಇದು ದ್ಯೋತಕ. ಸಮಗ್ರ ಆರೋಗ್ಯಕ್ಕಾಗಿ, ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ ಮತ್ತು ಪ್ರಾಣಾಯಾಮಗಳಷ್ಟು ಪ್ರಭಾವಿ ಸಾಧನಗಳು ಮತ್ತೊಂದಿಲ್ಲ ಎಂಬ ಅರಿವು ಈಗ ಎಲ್ಲ ಕಡೆ ವ್ಯಾಪಿಸುತ್ತಿರುವುದು ಸಹಸ್ರಾರು ಕಡೆ ಬದಲಾವಣೆಯ ಸಂಕೇತ. ವಿದೇಶೀಯರು ತೀವ್ರ ಆಸಕ್ತಿ ಮತ್ತು ಉತ್ಸಾಹದಿಂದ ಯೋಗ ಕಲಿಯುತ್ತಿದ್ದು, ಇದರಿಂದಾಗುತ್ತಿರುವ ಪರಿವರ್ತನೆಯನ್ನು ಕಂಡು ವಿಸ್ಮಿತರಾಗುತ್ತಿದ್ದಾರೆ. ಯೋಗದ ಶಕ್ತಿ ಮತ್ತು ಯೋಗ ದಿನದ ಪ್ರಯುಕ್ತ ಇಡೀ ವಿಶ್ವ ಮತ್ತೊಮ್ಮೆ ಭಾರತದತ್ತ ಗೌರವದಿಂದ ನೋಡುವಂತಾಗಿದೆ. ಯಾವುದೇ ಮಹತ್ವದ ಕಾರ್ಯ ಸಾಕಾರಗೊಳ್ಳಲು ಅದರ ಹಿಂದೆ ಸಾರ್ಥಕವಾದ ಹಿನ್ನೆಲೆ ಮತ್ತು ಅಪಾರ ಪ್ರಯತ್ನಗಳು ಕೆಲಸ ಮಾಡುತ್ತವೆ. ಯೋಗ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಬೇಕೆಂಬ ಬೃಹತ್ ಕನಸು ಮತ್ತು ಅದು ಸಾಕಾರಗೊಳ್ಳುವ ಪ್ರಯತ್ನಗಳು ನಡೆದದ್ದು ನಮ್ಮ ಬೆಂಗಳೂರಿನಲ್ಲಿ ಎಂಬುದು ಹೆಮ್ಮೆಯ ವಿಷಯ. ಮಾತ್ರವಲ್ಲ, ವಿಶ್ವಸಂಸ್ಥೆಯ ಅಧಿಕೃತ ಘೋಷಣೆಯ ಮುಂಚೆಯೇ ಅಂತಾರಾಷ್ಟ್ರೀಯ ಯೋಗ ದಿನ ಮೊದಲು ಆಚರಿಸಲ್ಪಟ್ಟಿದ್ದು ಬೆಂಗಳೂರಿನಲ್ಲಿಯೇ.

ಅದು 2011ರ ಸಮಯ. ಡಿಸೆಂಬರ್ 3, 4 ಮತ್ತು 5ರಂದು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಯೋಗಗುರುಗಳ ಮಹತ್ವದ ಸಮಾವೇಶ ಏರ್ಪಟ್ಟಿತ್ತು. ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ಯೋಗಗುರುಗಳು, ಯೋಗಸಾಧಕರು ಈ



ಸಮಾವೇಶದಲ್ಲಿ ಭಾಗಿಯಾಗಿದ್ದರು. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ (ಎಸ್-ವ್ಯಾಸ) ವಿಶ್ವವಿದ್ಯಾಲಯ ಸ್ಥಾಪಕರು, ಈಗಿನ ಉಪಕುಲಪತಿಗಳು ಮತ್ತು ಯೋಗ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮಶ್ರೀ ಗೌರವದಿಂದ ಪುರಸ್ಕೃತರಾಗಿರುವ ಡಾ. ಎಚ್.ಆರ್.ನಾಗೇಂದ್ರ ಹಾಗೂ ಡಾ. ಅಮೃತ ಸೂರ್ಯಾನಂದ ಸ್ವಾಮೀಜಿ ಈ ಸಮಾವೇಶವನ್ನು ಆಯೋಜಿಸಿದ್ದರು. ಖ್ಯಾತ ಯೋಗಗುರುಗಳಾದ ಬಾಬಾ ರಾಮದೇವ್, ಪ್ರೊ.ಬಿ.ಕೆ.ಎಸ್. ಅಯ್ಯಂಗಾರ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥರಾದ ಶ್ರೀ ಶ್ರೀ ರವಿ ಶಂಕರ್ ಗುರುಜಿ, ಮುಂತಾದ ದೇಶದ ಅನೇಕ ಯೋಗಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಎಲ್ಲರೂ ಸೇರಿ ಯೋಗದ ವಿವಿಧ ಆಯಾಮಗಳ ಬಗ್ಗೆ ಮತ್ತು ಯೋಗವನ್ನು ಭಾರತದ ಮೂಲಕ ಇಡೀ ವಿಶ್ವಕ್ಕೆ ತಲುಪಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಯೋಗವನ್ನು ಜಾಗತಿಕ ಸಮುದಾಯಕ್ಕೆ ತಲುಪಿಸಲು ವಿಶ್ವ ಯೋಗ ದಿನದ ಆಚರಣೆ ಆರಂಭವಾಗಬೇಕು ಎಂಬ ಅಗ್ರಹ ಏಕಕಂದರಲ್ಲಿ ಮೊಳಗಿತು ಮತ್ತು ನೈಸರ್ಗಿಕವಾಗಿ ದೀರ್ಘದಿನವಾಗಿರುವ ಜೂನ್ 21 ಇದಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಮತ್ತು ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿಸಬೇಕು ಎಂಬ ನಿರ್ಣಯಕ್ಕೆ ಸಮಾವೇಶದಲ್ಲಿ ಎಲ್ಲ ಯೋಗಗುರುಗಳು, ಯೋಗಸಾಧಕರು ಸಹಿ ಹಾಕಿದರು.

ಪುಟ 4 ರಲ್ಲಿ

ವಿಶ್ವ ಪರಿಸರ ದಿನ: ಅದಮ್ಯ ಚೇತನ ನೇತೃತ್ವದಲ್ಲಿ ಪರಿಸರ ಸಂರಕ್ಷಣೆಯ ಭರವಸೆಯ ಹೆಜ್ಜೆ



ಪರಿಸರ ಸಂರಕ್ಷಣೆಯಲ್ಲಿ ನಿರಂತರವಾಗಿ ತನ್ನದೇ ಆದ ಛಾಪು ಮೂಡಿಸಿರುವ ಅದಮ್ಯ ಚೇತನ ಸಂಸ್ಥೆಯು, ಜೂನ್ 5ರ ವಿಶ್ವ ಪರಿಸರ ದಿನದ ಅಂಗವಾಗಿ, ಬೆಂಗಳೂರಿನ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಗ್ಗಲಿಪುರ ಗ್ರಾಮದಲ್ಲಿ ಬೃಹತ್ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಕಾಳಜಿಯನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು, "ಸಮಾಜದಿಂದ ನಾವು ಎಲ್ಲವನ್ನೂ ಪಡೆದುಕೊಂಡಿದ್ದೇವೆ. ಆದರೆ ಸಮಾಜಕ್ಕಾಗಿ ನಮ್ಮ ಕೊಡುಗೆ ಏನು ಎಂಬುದನ್ನು ನಾವೆಲ್ಲರೂ ಅರಿತು, ಪರಿಸರ ರಕ್ಷಣೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು" ಎಂದು ಎಲ್ಲರಿಗೂ ಕರೆ ನೀಡಿದರು. ಕಸಮುಕ್ತ ಜೀವನಶೈಲಿಯನ್ನು

ಅಳವಡಿಸಿಕೊಳ್ಳುವುದು, ನೀರಿನ ಸಂರಕ್ಷಣೆ, ಮರಗಳನ್ನು ರಕ್ಷಿಸುವುದು ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆ — ಇವುಗಳೆಲ್ಲವೂ ಭವಿಷ್ಯದ ಪೀಳಿಗೆಗೆ ಸುಸ್ಥಿರ ಜಗತ್ತನ್ನು ನಿರ್ಮಿಸಲು ನೆರವಾಗುತ್ತದೆ ಎಂಬ ಸಂದೇಶವನ್ನು ಅವರು ನೀಡಿದರು.

ಈ ಕಾರ್ಯಕ್ರಮದಲ್ಲಿ ಮುತ್ತಾನಲ್ಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವಿಶ್ವನಾಥ್ ರೆಡ್ಡಿ, ಮುತ್ತಾನಲ್ಲೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ನಾಗರತ್ನಮ್ಮ ಕಾಂತರಾಜ್, ಉಪಾಧ್ಯಕ್ಷೆ ಶ್ರೀಮತಿ ಮಂಜುಳ, ಗ್ರಾಮ ಪಂಚಾಯತಿ ಸದಸ್ಯರು, ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಮಹಾತ್ಮ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು, ಹಾಗೂ ಸಂಸ್ಥೆಯ ಕಾರ್ಯಕರ್ತರು, ಪರಿಸರ ಪ್ರೇಮಿಗಳು ಉತ್ಸಾಹದಿಂದ ಭಾಗವಹಿಸಿದ್ದರು.

ಪುಟ 5 ಮುಂದುವರಿದಿದೆ



ಶ್ರದ್ಧೆಯ ಶಿಲ್ಪ: ಪ್ರತಿ ಮಂಗಳವಾರ ಮುಂಜಾನೆ 6:35ಕ್ಕೆ ಮತ್ತು ಸಂಜೆ 6:10ಕ್ಕೆ ಮೈಸೂರು ಅಕಾಶವಾಣಿಯಿಂದ ಬಿತ್ತರಗೊಳ್ಳುತ್ತಿರುವ ಶ್ರದ್ಧೆಯಶಿಲ್ಪ ಬಾಸುಲಿ ಕಾರ್ಯಕ್ರಮವನ್ನು ಅದಮ್ಯ ಚೇತನ ಸಂಸ್ಥೆಯು ಪ್ರಾಯೋಜಿಸುತ್ತಿದೆ. ಶ್ರೀ ಟಿ. ಎಸ್ ಗೋಪಾಲ್ ಪ್ರಸ್ತುತ ಪಡಿಸುತ್ತಿರುವ ಈ ಕಾರ್ಯಕ್ರಮವು ಅಕಾಶವಾಣಿಯ ಜನಪ್ರಿಯ ಕಾರ್ಯಕ್ರಮವಾಗಿದೆ. ಕರ್ನಾಟಕ ದೇವಾಲಯಗಳನ್ನು ಪರಿಚಯಿಸುವ ಈ ಸರಣಿಯಲ್ಲಿ ಈ ತಿಂಗಳು ವಿಜಯಪುರ ಜಿಲ್ಲೆಯ ಕಡ್ಡೇವಾಡದ ಸೋಮನಾಥ ದೇವಾಲಯ, ಬೀದರ್ ಜಿಲ್ಲೆಯ ಜಲಸಂಗ್ರಿಯ ಈಶ್ವರ ದೇವಾಲಯ, ದಾವಣಗೆರೆ ಜಿಲ್ಲೆಯ ಹರಿಹರದ ಹರಿಹರೇಶ್ವರ ದೇವಾಲಯ, ವಿಜಯಪುರ ಜಿಲ್ಲೆಯ ಚಟ್ಟರಕಿಯ ತತ್ರಾತ್ರೇಯ ದೇವಾಲಯವನ್ನು ಪರಿಚಯಿಸಲಾಯಿತು.

ಅದಮ್ಯ ಚೇತನ
ADAMYA CHETANA
ಅಹಿಂಸೆಯ ಪ್ರಾಯೋಜಕ ಕಾರ್ಯಕ್ರಮ

ಶ್ರದ್ಧೆಯ ಶಿಲ್ಪ
ನಿರೂಪಣೆ : ಶ್ರೀ ಟಿ. ಎಸ್ ಗೋಪಾಲ್

ಮೈಸೂರು ಅಕಾಶವಾಣಿ
ಎಫ್.ಎಂ.100.6
ಪ್ರತಿ ಮಂಗಳವಾರ ಬೆಳಿಗ್ಗೆ 6:35ಕ್ಕೆ
ಮನೆ ಕ್ಷೇತ್ರದ ಸಂಜೆ 6:10ಕ್ಕೆ
ತಟ್ಟರ ಅಹಿಂಸೆ

ಬಿಜಯಪುರ ಜಿಲ್ಲೆಯ
ಚಟ್ಟರಕಿಯ ದತ್ತಾತ್ರೇಯ ದೇವಾಲಯ

Playstore Road AIR FM APP ಮೂಲಕ ಇಲ್ಲದೇ ಸೇರಿದಾಗ AIR Mysore FM 100.6 ರೆಸೆನ್ಸಿವೋ ಮಾಡಿಕೊಳ್ಳಿ. ಎಲ್ಲರ ಬೇಕಾದರೂ ಈ ಕಾರ್ಯಕ್ರಮವನ್ನು ಆನಂದಿಸಬಹುದು.

ಅದಮ್ಯ ಚೇತನ
ADAMYA CHETANA
ಅಹಿಂಸೆಯ ಪ್ರಾಯೋಜಕ ಕಾರ್ಯಕ್ರಮ

ಶ್ರದ್ಧೆಯ ಶಿಲ್ಪ
ನಿರೂಪಣೆ : ಶ್ರೀ ಟಿ. ಎಸ್ ಗೋಪಾಲ್

ಮೈಸೂರು ಅಕಾಶವಾಣಿ
ಎಫ್.ಎಂ.100.6
ಪ್ರತಿ ಮಂಗಳವಾರ ಬೆಳಿಗ್ಗೆ 6:35ಕ್ಕೆ
ಮನೆ ಕ್ಷೇತ್ರದ ಸಂಜೆ 6:10ಕ್ಕೆ
ತಟ್ಟರ ಅಹಿಂಸೆ

ಬಿಜಯಪುರ ಜಿಲ್ಲೆಯ
ಕಡ್ಡೇವಾಡದ ಸೋಮನಾಥ ದೇವಾಲಯ

Playstore Road AIR FM APP ಮೂಲಕ ಇಲ್ಲದೇ ಸೇರಿದಾಗ AIR Mysore FM 100.6 ರೆಸೆನ್ಸಿವೋ ಮಾಡಿಕೊಳ್ಳಿ. ಎಲ್ಲರ ಬೇಕಾದರೂ ಈ ಕಾರ್ಯಕ್ರಮವನ್ನು ಆನಂದಿಸಬಹುದು.

ಅದಮ್ಯ ಚೇತನ
ADAMYA CHETANA
ಅಹಿಂಸೆಯ ಪ್ರಾಯೋಜಕ ಕಾರ್ಯಕ್ರಮ

ಶ್ರದ್ಧೆಯ ಶಿಲ್ಪ
ನಿರೂಪಣೆ : ಶ್ರೀ ಟಿ. ಎಸ್ ಗೋಪಾಲ್

ಮೈಸೂರು ಅಕಾಶವಾಣಿ
ಎಫ್.ಎಂ.100.6
ಪ್ರತಿ ಮಂಗಳವಾರ ಬೆಳಿಗ್ಗೆ 6:35ಕ್ಕೆ
ಮನೆ ಕ್ಷೇತ್ರದ ಸಂಜೆ 6:10ಕ್ಕೆ
ತಟ್ಟರ ಅಹಿಂಸೆ

ದಾವಣಗೆರೆ ಜಿಲ್ಲೆಯ
ಹರಿಹರದ ಹರಿಹರೇಶ್ವರ ದೇವಾಲಯ

Playstore Road AIR FM APP ಮೂಲಕ ಇಲ್ಲದೇ ಸೇರಿದಾಗ AIR Mysore FM 100.6 ರೆಸೆನ್ಸಿವೋ ಮಾಡಿಕೊಳ್ಳಿ. ಎಲ್ಲರ ಬೇಕಾದರೂ ಈ ಕಾರ್ಯಕ್ರಮವನ್ನು ಆನಂದಿಸಬಹುದು.

ಅದಮ್ಯ ಚೇತನ
ADAMYA CHETANA
ಅಹಿಂಸೆಯ ಪ್ರಾಯೋಜಕ ಕಾರ್ಯಕ್ರಮ

ಶ್ರದ್ಧೆಯ ಶಿಲ್ಪ
ನಿರೂಪಣೆ : ಶ್ರೀ ಟಿ. ಎಸ್ ಗೋಪಾಲ್

ಮೈಸೂರು ಅಕಾಶವಾಣಿ
ಎಫ್.ಎಂ.100.6
ಪ್ರತಿ ಮಂಗಳವಾರ ಬೆಳಿಗ್ಗೆ 6:35ಕ್ಕೆ
ಮನೆ ಕ್ಷೇತ್ರದ ಸಂಜೆ 6:10ಕ್ಕೆ
ತಟ್ಟರ ಅಹಿಂಸೆ

ಬೀದರ್ ಜಿಲ್ಲೆಯ
ಜಲಸಂಗ್ರಿಯ ಈಶ್ವರ ದೇವಾಲಯ

Playstore Road AIR FM APP ಮೂಲಕ ಇಲ್ಲದೇ ಸೇರಿದಾಗ AIR Mysore FM 100.6 ರೆಸೆನ್ಸಿವೋ ಮಾಡಿಕೊಳ್ಳಿ. ಎಲ್ಲರ ಬೇಕಾದರೂ ಈ ಕಾರ್ಯಕ್ರಮವನ್ನು ಆನಂದಿಸಬಹುದು.

ಪರಿಸರ ಕಾಳಜಿ: ಶಿಕ್ಷಣದಿಂದ ಜೀವನಶೈಲಿಯವರೆಗೆ - ಬದಲಾವಣೆಯತ್ತ ಒಂದು ಹೆಜ್ಜೆ

ಹೊಸ ಶೈಕ್ಷಣಿಕ ವರ್ಷದ ಆರಂಭದೊಂದಿಗೆ, ಶಾಲೆಗಳಲ್ಲಿ ಕಲಿಕೆಯ ಗುಣಮಟ್ಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಬೋಧಿಸುವ ವಿಷಯಗಳು ನಮ್ಮ ನಿಜ ಜೀವನದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಅಳವಡಿಯಾಗುತ್ತಿವೆ ಎಂಬುದು ಮುಖ್ಯ ಪ್ರಶ್ನೆ. ವಿಶೇಷವಾಗಿ ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಪರಿಸರ ಶಿಕ್ಷಣಕ್ಕೂ ನಮ್ಮ ನೈಜ ಜೀವನದ ಅಭ್ಯಾಸಗಳಿಗೂ ನಡುವೆ ಇರುವ ಅಂತರವನ್ನು ನಾವು ಪ್ರಾಮಾಣಿಕವಾಗಿ ಅವಲೋಕಿಸಬೇಕಿದೆ.

ಪರಿಸರ ವಿಜ್ಞಾನವು ಪ್ರಾಥಮಿಕ ಹಂತದಿಂದಲೇ ಪಠ್ಯಕ್ರಮದ ಭಾಗವಾಗಿದ್ದರೂ, ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿರುವುದು ಒಂದು ವಿಪರ್ಯಾಸ. ಶಿಕ್ಷಣದಲ್ಲಿ ಹೇಳಿಕೊಡುವುದಕ್ಕೂ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೂ ನಡುವಿನ ಈ ಅಂತರವು ಒಂದು ದೊಡ್ಡ ಸಮಸ್ಯೆಯಾಗಿದೆ. ಈ ಸಂದಿಗ್ಧ ಪರಿಸ್ಥಿತಿ ಶಿಕ್ಷಕರು ಮತ್ತು ಶಿಕ್ಷಣತಜ್ಞರಿಗೆ ಸವಾಲಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತಿದ್ದನ್ನು ಅಳವಡಿಸಿಕೊಳ್ಳುತ್ತಾರೆಯೇ ಅಥವಾ ಬಾಹ್ಯ ಜೀವನದ ಪ್ರಭಾವಕ್ಕೆ ಒಳಗಾಗುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. 'ಆಕ್ಟ್ ಲೋಕಲ್, ಥಿಂಕ್ ಗ್ಲೋಬಲ್' ಆಶಯದಂತೆ, ನಮ್ಮ ದಿನನಿತ್ಯದ ಸಣ್ಣಪುಟ್ಟ ಅಭ್ಯಾಸಗಳಲ್ಲಿ ಬದಲಾವಣೆ ತರುವುದು ಅನಿವಾರ್ಯವಾಗಿದೆ.

ಪರಿಸರ ಸ್ನೇಹಿ ಜೀವನಶೈಲಿ ರೂಢಿಸಲು ಶಾಲೆಗಳು ಮತ್ತು ಮನೆಗಳಿಂದ ಬದಲಾವಣೆ ಆರಂಭವಾಗಬೇಕು. ಮನೆಯಲ್ಲಿನ ವಸ್ತುಗಳು, ದಿನಬಳಕೆಯ ಸಾಮಗ್ರಿಗಳ ಮೂಲಕವೇ ಮಕ್ಕಳಿಗೆ ಪರಿಸರ ಅರಿವು ಮೂಡಿಸಬೇಕು. ಪೋಷಕರು ಮಕ್ಕಳೊಂದಿಗೆ ಪರಿಸರ ಕುರಿತು ಚರ್ಚಿಸುವುದರ ಮಹತ್ವವನ್ನು ಒತ್ತಿಹೇಳಬೇಕು.. "ಪಾಕಶಾಲೆಯಿಂದ ಪಾಠಶಾಲೆಗೆ" ಎಂಬಂತೆ, ದಿನನಿತ್ಯದ ವಸ್ತುಗಳು ಹೇಗೆ ತಯಾರಾಗುತ್ತವೆ, ಅವುಗಳ ಪರಿಸರದ ಮೇಲಿನ ಪರಿಣಾಮವೇನು, ಮತ್ತು ಅವುಗಳ ಬಳಕೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ಮಕ್ಕಳಿಗೆ ಮನದಟ್ಟಾಗುವಂತೆ ಹೇಳಿಕೊಡಬೇಕು.

ನಿತ್ಯನುಷ್ಠಾನಕ್ಕೆ ಬರಬೇಕು ನಿಸರ್ಗಸ್ನೇಹಿ ಬದುಕು

ನಿತ್ಯನುಷ್ಠಾನಕ್ಕೆ ಬರಬೇಕು ನಿಸರ್ಗಸ್ನೇಹಿ ಬದುಕು. ನಿತ್ಯನುಷ್ಠಾನಕ್ಕೆ ಬರಬೇಕು ನಿಸರ್ಗಸ್ನೇಹಿ ಬದುಕು. ನಿತ್ಯನುಷ್ಠಾನಕ್ಕೆ ಬರಬೇಕು ನಿಸರ್ಗಸ್ನೇಹಿ ಬದುಕು.

ವಿಶ್ವ ಪರಿಸರ ದಿನದ ಅಂಗವಾಗಿ ಜೂನ್ 05 ರಂದು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರ ಲೇಖನದ ಸಾರಾಂಶ

ನೀರಿನ ಮಹತ್ವ, ಅದರ ಮಿತ ಬಳಕೆ, ರಾಸಾಯನಿಕಗಳ ದುಷ್ಪರಿಣಾಮ, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ, ಶೂನ್ಯ ತ್ಯಾಜ್ಯ ಮನೆಗಳ ನಿರ್ಮಾಣ, ಇ-ವಾಹನಗಳ ಬಳಕೆ ಮತ್ತು ಪರಿಸರ ಸ್ನೇಹಿ ಬಟ್ಟೆಗಳ ಆಯ್ಕೆ ಇವುಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಅರಿವು ಮೂಡಿಸಬೇಕು. ಯಾವುದೇ ಉತ್ಪನ್ನದ ಹಿಂದಿರುವ ಸತ್ಯ ಮತ್ತು ಅದು ಸೃಷ್ಟಿಸುವ ಅನಾಹುತಗಳನ್ನು ಅರಿತಾಗ ಮಾತ್ರ ಬದಲಾವಣೆ ಸಾಧ್ಯ.

ಪರಿಸರ ಸಂರಕ್ಷಣೆ ಕೇವಲ ಭಾಷಣದ ವಿಷಯವಲ್ಲ, ಅಥವಾ ಉಪದೇಶ ಮಾಡುವ ಸಿದ್ಧಾಂತವಲ್ಲ. ನಮ್ಮ ಜೀವನಶೈಲಿಯು ಪ್ರತಿದಿನ ನಿಸರ್ಗಕ್ಕೆ ಪೂರಕವಾಗಿದೆಯೇ ಎಂದು ಅವಲೋಕಿಸಿಕೊಳ್ಳುವುದು ಮುಖ್ಯ. ಶ್ರೀ ಅನಂತಕುಮಾರ್ ಅವರ ಪರಿಸರ ಕಾಳಜಿ, ಮೆಟ್ರೋ ಯೋಜನೆಗೆ ಒತ್ತು ನೀಡಿದ್ದು, ಅದಮ್ಯ ಚೇತನ ಸಂಸ್ಥೆಯ 'ಹಸಿರು ರಕ್ಷಾಬಂಧನ', 'ಹಸಿರು ಭಾನುವಾರ' ಮತ್ತು 'ಪ್ಲೇಟ್ ಬ್ಯಾಂಕ್' ಯೋಜನೆಗಳು ಪರಿಸರ ಸಂರಕ್ಷಣೆಗೆ ಜಾಗೃತಿ ಕಾರ್ಯಕ್ರಮಗಳಿಗೆ ಉತ್ತಮ ಉದಾಹರಣೆಗಳಾಗಿವೆ.

ಬದಲಾವಣೆಯ ಸಾರ್ಥಕ ಪಯಣ ನಮ್ಮಿಂದ, ನಮ್ಮ ಮನೆಯಿಂದಲೇ ಪ್ರಾರಂಭವಾಗಲಿ.

ಅನಂತಯಾನ

ನಿರೂಪಣೆ : ಟಿ.ಎಸ್. ಗೋಪಾಲ್

ಅಧ್ಯಾಯ-33

ಚಹಾ ತಂದ ಬಿಸಿ ಸುದ್ದಿ

ಆಗಲೇ ಡಿಸೆಂಬರ್ ತಿಂಗಳು. ಪರೀಕ್ಷೆಗೆ ಹೆಚ್ಚೇನೂ ದೂರವಿರಲಿಲ್ಲ. ಜೈಲಿನಲ್ಲಿದ್ದರೇನು, ಹುಡುಗರು ತಂತಮ್ಮ ವ್ಯಾಸಂಗಕ್ಕೆ ಸಿದ್ಧತೆ ಮಾಡಿಕೊಳ್ಳತೊಡಗಿದ್ದರು. ಘಡಕೆಯವರೂ ಪಿಯುಸಿ ಓದುತ್ತಿದ್ದವರಿಗೆ ವಿಜ್ಞಾನ, ಗಣಿತ ವಿಷಯಗಳನ್ನು ಹೇಳಿಕೊಡುತ್ತಿದ್ದರು.

ಸೆರೆಮನೆಯ ಮ್ಯಾನ್ಯುಯಲ್ ಪ್ರಕಾರ ಓದುವುದಕ್ಕೆ ಪುಸ್ತಕ ಕೊಡಬೇಕೆಂದಿದೆ. ನಮಗೆ ಪಠ್ಯಪುಸ್ತಕಗಳನ್ನು ಕೊಡಿ ಎಂದು ಹುಡುಗರ ಗಲಾಟೆ. ಇಂಥವರು ಬರೆದ ಭೌತಶಾಸ್ತ್ರದ ಪುಸ್ತಕವೇ ಬೇಕು ಎಂದು ಕೇಳಿದರೆ ಜೈಲಿನ ಸಿಬ್ಬಂದಿ ಎಲ್ಲಿಂದ ತಂದಾರು? ಸತ್ಯಾಗ್ರಹಿಗಳನ್ನು ನೋಡಲು ಬರುತ್ತಿದ್ದ ಸ್ನೇಹಿತರೊಡನೆ ತಮಗೆ ಬೇಕಾದ ಪುಸ್ತಕಗಳನ್ನು ತರಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಕೊಂಡರು. ಉಳಿದ ಹುಡುಗರೆಲ್ಲ ಪಠ್ಯಪುಸ್ತಕಗಳನ್ನು ಕೇಳುತ್ತಿದ್ದರೆ ಅನಂತಕುಮಾರ ಮಾತ್ರ ವಿಶೇಷವಾದ ಪುಸ್ತಕಗಳನ್ನೇ ಕೇಳುತ್ತಿದ್ದರು. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಸ್ವಾಮೀ ವಿವೇಕಾನಂದ ಇವೆಲ್ಲ ಪರಿಚಿತ ಹೆಸರುಗಳು. ಉಳಿದವರು ಕೇಳಿಯೇ ಇಲ್ಲದ ಹೆಸರುಗಳ ಬಗೆಗೆ ಪುಸ್ತಕಗಳನ್ನು ಅನಂತಕುಮಾರ್ ಹೆಸರಿಸಿ ತರಿಸಿಕೊಡುವಂತೆ ಹೇಳುತ್ತಿದ್ದರು. ಅನಂತ ಅಂತಹ ಒಬ್ಬ ಪುಸ್ತಕಪ್ರೇಮಿ ಎಂದು ಉಳಿದವರಿಗೆ ಗೊತ್ತಾಗಿದ್ದೇ ಆ ಸಂದರ್ಭದಲ್ಲಿ. ತಾನು ಓದಿದ್ದನ್ನು ಮರುದಿನ ಎಲ್ಲರೊಡನೆ ವಿವರಿಸುವುದೂ ಇತ್ತು. ಈ ವಿವರಣೆಯೂ ತುಂಬ ಖಚಿತವಾಗಿ, ಕೇಳುವವರಿಗೆ ಗ್ರಾಹ್ಯವಾಗುವಂತಿರುತ್ತಿತ್ತು. ಒಂದೇ ಓದಿನಲ್ಲಿ ವಿಷಯವನ್ನು ಅಷ್ಟು ಸ್ಪಷ್ಟವಾಗಿ, ವಿಶದವಾಗಿ ಗ್ರಹಿಸಬಲ್ಲವರು ತೀರಾ ಅಪೂರ್ವವೆಂದೇ ಹೇಳಬೇಕು.

ಜೈಲಿನ ಊಟವಂತೂ ಯಾರಿಗೂ ಸೇರುತ್ತಿರಲಿಲ್ಲ. ಆ ಕಾಲದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದುದು ಮೂಲಂಗಿ ಮತ್ತು ಅಲಸಂದಿ. ಜೈಲಿನ ಆವರಣದಲ್ಲೇ ಎಲ್ಲಾದರೂ ಬೆಳೆಯುತ್ತಿದ್ದರೋ ಏನೋ. ಮೂರು ಹೊತ್ತು ಅದೇ. ಮೂಲಂಗಿಯ ಸಾರು ಅಂದರೆ, ಕುದಿಸಿದ ನೀರಿಗೆ ಮೂಲಂಗಿ ಹಾಕಿ ತಂದು ಬಡಿಸುವುದು. ಹುಡುಗರು ಸೆರೆಮನೆಯಲ್ಲಿದ್ದಷ್ಟು ದಿನ ತಿನ್ನಬೇಕಾಗಿ ಬಂದ ಮೂಲಂಗಿಯನ್ನೂ ಅಲಸಂದಿಯನ್ನೂ ಅವರಿಗಿನ ತಮ್ಮ ಜೀವಮಾನದಲ್ಲೇ ತಿಂದಿರಲಿಕ್ಕಿಲ್ಲ. ಅನಂತಕುಮಾರ್ ಸೆರೆಮನೆಯಿಂದ ಹೊರಬಂದಮೇಲೆ ಅವರ ಮನೆಯಲ್ಲಿ ಎಲ್ಲರೂ ಅಲಸಂದಿ ತಿನ್ನುವುದನ್ನೇ ಬಿಟ್ಟುಬಿಟ್ಟರಂತೆ!

ಸೆರೆಮನೆಯಲ್ಲಿ ಸತ್ಯಾಗ್ರಹಿಗಳ ಚಳುವಳಿಗಳಲ್ಲಿ ಒಂದು ಬೇಡಿಕೆ ಬೆಳಗಿನ ಚಹಾ ಬೇಕೆನ್ನುವುದು! ಜೈಲಿನಲ್ಲಿ ಅದಕ್ಕೆ ವ್ಯವಸ್ಥೆ ಇಲ್ಲ ಎಂದಾಗ, ಹಾಗಿದ್ದರೆ ಚಹಾವನ್ನು ಹೊರಗಿನಿಂದ ತರಿಸಿಕೊಳ್ಳುವುದಕ್ಕೆ ಅವಕಾಶ ಕೊಡಿ ಎಂದು ಕೇಳತೊಡಗಿದರು. ಅದಕ್ಕೆ ಅಧಿಕಾರಿಗಳ ಒಪ್ಪಿಗೆ ಸಿಕ್ಕಿತು. ವಾದೀಂದ್ರನ ತಮ್ಮ ಉದಯ್ ಅವನ ಜೊತೆಯ ಹುಡುಗ ಕಿಶೋರ್ ಮೊದಲಾದ ಹುಡುಗರು ಆಗಿನ್ನೂ ಪ್ರೌಢಶಾಲೆಯಲ್ಲಿ ಓದುತ್ತಿದ್ದವರು. ಅವರು ತಮ್ಮ ಮನೆಯ ಹತ್ತಿರವಿದ್ದ ವಿಶ್ವಾಸ್ ಪ್ರೈ, ಸರ್ವೋದಯ ಮಾಸ್ಟರ್ ಮೊದಲಾದವರ ಮನೆಗಳಿಂದ ಕೆಟಲ್ ಗಳಲ್ಲಿ ಚಹಾ ತುಂಬಿಸಿ ತರುತ್ತಿದ್ದರು. ಚಿಕ್ಕ ಹುಡುಗರೆಂದು ಅವರನ್ನು ಒಳಗೇ ಬಿಡುತ್ತಿದ್ದರು. ಅವರ ಕೈಯಿಂದ ಕೆಟಲ್ ಅನ್ನು ಸತ್ಯಾಗ್ರಹಿಯೊಬ್ಬ ಪಡೆದುಕೊಳ್ಳುತ್ತಿದ್ದ.

ಜೈಲಿನ ಅಧಿಕಾರಿಗಳಿಗೆ ತಿಳಿಯದಿದ್ದ ವಿಷಯವೇನೆಂದರೆ, ಆ ಕೆಟಲ್ ಚಹಾದ ಜೊತೆಗೆ ಸುತ್ತಲಿನ ವಿದ್ಯಮಾನಗಳನ್ನೂ ಹೊತ್ತು ತರುತ್ತಿತ್ತು. ಕೆಟಲ್ ಬಿಸಿಯಾರದಿರಲೆಂದು ಅದರ ನಳಿಕೆಯ ತುದಿಗೆ ಪತ್ರವನ್ನು ಸಿಕ್ಕಿಸಿರುತ್ತಿತ್ತು. ಕೆಟಲಿನ ಹಿಡಿದು ಒಂದು ಕಾಗದ ಸುತ್ತಿರುತ್ತಿತ್ತು. ಈ ಕಾಗದಗಳು ಭೂಗತ ಹೋರಾಟದ ವರದಿ ಮಾಡುವ ಕಹಳೆ ಪತ್ರಿಕೆಯೋ ದುಂದುಭಿ ಪತ್ರಿಕೆಯೋ ಆಗಿರುತ್ತಿದ್ದವು. ಬಿಸಿ ಚಹಾದೊಡನೆ ಬಿಸಿ ಬಿಸಿ ಸುದ್ದಿ ಸೆರೆಮನೆಯೊಳಕ್ಕೇ ತಲುಪುವ ವ್ಯವಸ್ಥೆ ಸುಗಮವಾಗಿ ಸಾಗಿತು!

ಈ ಸತ್ಯಾಗ್ರಹಿಗಳಿಗಿಂತ ಹಲವು ತಿಂಗಳುಗಳ ಮುಂಚೆಯೇ ಸೆರೆಮನೆಗೆ ತಳ್ಳಲಾದ ಹಿರಿಯರಿದ್ದರು. ಡಾಕ್ಟರ್ ಶಿಂಧೆ, ಅಸೂಟಿ, ಎಡವಣ್ಣವರ್ ಮೊದಲಾದ ಈ ಹಿರಿಯರೆಲ್ಲ ಹತಾಶರಾಗಿಬಿಟ್ಟಿದ್ದರು. ಇವಕ್ಕೆಲ್ಲ ಎಂದಿಗೆ ಕೊನೆ, ಹೋರಾಟ ಯಾವ ದಿಕ್ಕಿನಲ್ಲಿ ಸಾಗಿದೆ, ವಸ್ತುಸ್ಥಿತಿಯೇನು ಒಂದು ಗೊತ್ತಿಲ್ಲದೆ ನಿರಾಶರಾಗಿದ್ದರು. ಸತ್ಯಾಗ್ರಹಿಗಳು ತಮಗೆ ಬರುತ್ತಿದ್ದ ಪತ್ರಗಳನ್ನು ಅವರಿಗೆ ಓದಿ ಹೇಳುತ್ತ, ಎಲ್ಲೆಲ್ಲಿ ಏನಾಗುತ್ತಿದೆಯೆಂಬುದನ್ನು ವಿವರಿಸುತ್ತ ಸಮಾಧಾನ ಹೇಳುತ್ತಿದ್ದರು.



ಪ್ರತಿದಿನ ಅಪರಾಹ್ನ ಮೂರರಿಂದ ನಾಲ್ಕುವರೆಯೊಳಗೆ ಒಂದು ಗಂಟೆ ಅವಧಿಯಲ್ಲಿ ಸಂದರ್ಶಕರು ಬರಬಹುದಾಗಿತ್ತು. ಕಿಟಕಿಯಾಚೆಗೆ ನಿಂತ ಸಂದರ್ಶಕರೊಡನೆ ಒಳಗಿದ್ದವರಿಗೆ ಮಾತನಾಡುವ ಅವಕಾಶ. ಸ್ನೇಹಿತರು ಬರುವಾಗ ಇವರಿಗೆ ಬೇಕಾದ ಪಠ್ಯಪುಸ್ತಕಗಳನ್ನು ತಂದುಕೊಡುವರು. ಮನೆಯವರು ಈ ಹುಡುಗರಿಗಾಗಿ ತಿಂಡಿ ಮಾಡಿಕೊಂಡು ಬರುತ್ತಿದ್ದರು. ಪ್ರದೀಪ್ ಮಜುಂದಾರ್ ಹಾಸ್ಟೆಲ್ಲಿನಲ್ಲಿದ್ದವನು; ಅವನ ಪೋಷಕರು ಹೊರವೂರಿನಲ್ಲಿದ್ದುದರಿಂದ ಅವರಿಗೆ ಯಾವಾಗಲೂ ಬಂದು ಭೇಟಿಯಾಗುವುದು ಸಾಧ್ಯವಿರಲಿಲ್ಲ. ಉಳಿದ ಪೋಷಕರು, ಒಡಹುಟ್ಟಿದವರು ಯಾರಾದರೂ ದಿನದಿನ ನಿಗದಿಯಾದ ಹೊತ್ತಿನಲ್ಲಿ ಬಂದು ಸತ್ಯಾಗ್ರಹಿಗಳೊಡನೆ ಮಾತನಾಡಿ ತಾವು ತಂದ ತಿಂಡಿ ತಿನಿಸುಗಳನ್ನು ಕೊಟ್ಟು ಹೋಗುವರು. ತಾಯಂದಿರು ಅಳದ ದಿವಸವೇ ಇಲ್ಲ. ಗಿರಿಜಾ ಶಾಸ್ತ್ರಿಯವರು ಬಂದಾಗಲೆಲ್ಲ ಅವರಿಗೆ ಅನಂತನೊಡನೆ ಮಾತನಾಡುವುದಕ್ಕಿಂತ ಉಳಿದವರ ತಾಯಂದಿರನ್ನು ಸಮಾಧಾನಪಡಿಸುವುದೇ ಮುಖ್ಯವಾದ ಕೆಲಸವಾಗಿತ್ತು. ಸಂಜೆಯಾದಮೇಲೆ ಎಲ್ಲ ಹುಡುಗರೂ ಕುಳಿತು ಎಲ್ಲೆಡೆಯಿಂದ ಬಂದ ತಿಂಡಿ ತಿನಿಸುಗಳನ್ನು ಅಚ್ಚುಕಟ್ಟಾಗಿ ಹಂಚಿಕೊಂಡು ತಿಂದು ಮುಗಿಸುವರು, ಇನ್ನು ನಾಳೆ ಸಂಜೆಯವರೆಗೆ ಕಾಯಬೇಕು.

ವಾರಕ್ಕೊಂದು ಸಲ ಸತ್ಯಾಗ್ರಹಿಗಳನ್ನು ಹಿಯರಿಂಗ್ ನಿಮಿತ್ತ ಕೋರ್ಟಿಗೆ ಕರೆದುಕೊಂಡು ಹೋಗುತ್ತಿದ್ದರು. ಪೋಲೀಸ್ ವ್ಯಾನಿನಲ್ಲಿ ಹೀಗೆ ಹೋಗಿ ಬರುವುದೂ ಸತ್ಯಾಗ್ರಹಿಗಳಿಗೆ ಒಂದು ರೀತಿಯ ಪಿಕ್ನಿಕ್ ಇದ್ದ ಹಾಗೆ. ವ್ಯಾನಿನ ಕಿಟಕಿಗಳಲ್ಲಿ ಕೈ ತೂರಿಸುವಷ್ಟು ರಂಧ್ರಗಳಿರುತ್ತವೆಯಲ್ಲ, ಅದರೊಳಗೆ ಕೈಹಾಕಿ ಹೊರಗಿನವರ ಗಮನ ಸೆಳೆಯುತ್ತ ಕೂಗುವುದು, ಘೋಷಣೆ ಹಾಕುವುದು. ಪೋಲೀಸರು ಭೈಯುತ್ಕಲೇ ಇರುವರು, ಇವರ ಕೂಗು ಮುಂದುವರಿದೇ ಇರುವುದು. ಕೋರ್ಟ್ ಆವರಣ ತಲುಪುವವರೆಗೂ ಘೋಷಣೆ ಕೂಗುತ್ತಲೇ ಇರುತ್ತಿದ್ದರು.

ಅಲ್ಲೂ ಇವರ ಪೋಷಕರು, ಹಿತ್ತೈಷಿಗಳು ಬಂದಿರುತ್ತಿದ್ದರು. ಅನೇಕ ಸತ್ಯಾಗ್ರಹಿಗಳ ತಾಯಂದಿಯರು ತಮ್ಮ ಮಕ್ಕಳನ್ನು ಬಂಧನದಿಂದ ಬಿಡಿಸಲು ಅವಿರತವಾಗಿ ಶ್ರಮಿಸುತ್ತಲೇ ಇದ್ದರು.

ಜನವರಿ 10, 1976. ಅಂದು ವಿಷ್ಣುಕಾಂತರ ತಂದೆ ತಮ್ಮ ಸಹಪಾಠಿಯೂ ಸಂಸದರೂ ಆಗಿದ್ದ ಐ.ಜಿ. ಸನದಿಯವರನ್ನು ಕರೆದುಕೊಂಡು ಸೆರೆಮನೆಗೆ ಬಂದರು. ಅಂದೇ ವಿಷ್ಣುಕಾಂತ ಚಟಪಲ್ಲಿಯವರ ಅಜ್ಜಿ ತೀರಿಕೊಂಡಿದ್ದರು. ವಿಷಯವನ್ನು ವಿಷ್ಣುಕಾಂತನಿಗೆ ತಿಳಿಸಿದ ತಂದೆ ಆತನನ್ನು ಕರೆದುಕೊಂಡು ಹೋಗಲು ಬಂದಿರುವುದಾಗಿ ಹೇಳಿದರು. ಅದಕ್ಕಾಗಿ ತಾನು ಹೋರಾಟದಲ್ಲಿ ಭಾಗವಹಿಸಿದುದು ತಪ್ಪಾಯಿತು ಎಂದು ಬರೆದುಕೊಡಬೇಕೆಂದು ಸೂಚಿಸಿದರು.

ಇದಕ್ಕೆ ವಿಷ್ಣುಕಾಂತ ಒಪ್ಪಲಿಲ್ಲ. ಏನೇ ಆದರೂ ತಾನು ತಪ್ಪೊಪ್ಪಿಗೆ ಪತ್ರ ಬರೆದುಕೊಡುವುದಿಲ್ಲ ಎಂದುಬಿಟ್ಟರು. ನಾನು ಅಜ್ಜಿಗೆ ಇಲ್ಲಿಂದಲೇ ನಮಸ್ಕಾರ ಮಾಡುತ್ತೇನೆ. ಅದೇನು ಶಿಕ್ಷೆಯಾಗುತ್ತದೋ ಆಗಲಿ ಎಂದು ದೃಢವಾಗಿಯೇ ಹೇಳಿದರು.

ಆ ವೇಳೆಗೆ ನ್ಯಾಯಾಲಯದಲ್ಲಿ ಹಿಯರಿಂಗ್ ಅಂತಿಮ ಹಂತಕ್ಕೆ ತಲುಪಿತ್ತು. ಕೋರ್ಟ್ ಕೇಸ್ ಹೀಗೆಯೇ ನಿರ್ಣಯವಾಗುತ್ತದೆ ಎಂದು ಹೇಳಬರುವಂತಿಲ್ಲ. ಅದೇ ಕಾಲಕ್ಕೆ ಧಾರವಾಡದ ಜೈಲಿನಲ್ಲಿದ್ದ ರಾಜೇಂದ್ರ ಗೋಖಲೆಯನ್ನು ಕೋರ್ಟಿನಲ್ಲಿ ಅವರ ಹೆಸರು, ವಿಳಾಸ ಪ್ರಶ್ನಿಸುವ ಸಂದರ್ಭದಲ್ಲಿ ಅವರು, "ನಿಮಗ್ಯಾಕ್ರೀ ಇದೆಲ್ಲ, ನನ್ನ ಹೆಸರು ನಿಮಗೇಕೆ ಹೇಳಬೇಕು, ಅದನ್ನು ತಿಳಿದುಕೊಂಡು ನೀವೇನು ಮಾಡುತ್ತೀರಿ?" ಎಂದೆಲ್ಲ ರೇಗಿಬಿಟ್ಟಿದ್ದರಂತೆ. ಅದರ ಪರಿಣಾಮ, ಆರು ತಿಂಗಳ ಸೆರೆವಾಸ ವಿಧಿಸಿ ಬಳ್ಳಾರಿ ಜೈಲಿಗೆ ಕಳುಹಿಸಿಬಿಟ್ಟಿದ್ದರೆಂದು ಸತ್ಯಾಗ್ರಹಿಗಳಿಗೆ ವರ್ತಮಾನ ಬಂದಿತ್ತು.

ಪುಟ 1 ರಿಂದ

ವಿಶ್ವ ಯೋಗ ದಿನ ಆರಂಭವಾಗಿದ್ದು ನಮ್ಮ ಬೆಂಗಳೂರಿನಿಂದ!

ಈ ನಿರ್ಣಯವನ್ನು ಆಗಲೇ ವಿಶ್ವಸಂಸ್ಥೆಗೆ ಕಳಿಸಿಕೊಡುವ ಪ್ರಯತ್ನ ನಡೆಯಿತಾದರೂ, ಅದು ಸಫಲವಾಗಲಿಲ್ಲ. ಈ ಪ್ರಕ್ರಿಯೆಯನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂದು ತಿಳಿಯದೆ, ಪ್ರಸಕ್ತ ಪ್ರಯತ್ನ ಅಷ್ಟಕ್ಕೇ ನಿಂತಿತು. ಆಗಿನ ರಾಷ್ಟ್ರಪತಿ ಮತ್ತು ಪ್ರಧಾನಿ (2011) ಅವರಿಗೂ ಈ ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ. ವಿಶ್ವಸಂಸ್ಥೆ ಯಾವಾಗಲಾದರೂ ಘೋಷಣೆ ಮಾಡಲಿ, ಆದರೆ ಮೊದಲು ಯೋಗಸಂಸ್ಥೆಗಳ ಮಟ್ಟದಲ್ಲಿ ಯೋಗ ದಿನ ಆಚರಿಸಬೇಕು ಎಂದು ಸಂಕಲ್ಪಿಸಿ 2011ರ ಜೂನ್ 21ರಂದು ಬೆಂಗಳೂರಿನಲ್ಲಿ ಎಸ್-ವ್ಯಾಸ, ಆರ್ಜ್ ಆಫ್ ಲಿವಿಂಗ್ ಹೀಗೆ ಹಲವು ಯೋಗಸಂಸ್ಥೆಗಳ ನೇತೃತ್ವ ಮತ್ತು ಸಹಭಾಗಿತ್ವದಲ್ಲಿ ಮೊದಲ ಬಾರಿಗೆ ವಿಶ್ವ ಯೋಗ ದಿನವನ್ನು ಆಚರಿಸಿದ್ದು, ಮಹತ್ವದ ಮೈಲಿಗಲ್ಲು. 2014ರ ಮೇ ತಿಂಗಳಲ್ಲಿ ದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಟಿಯಾಗಿ, ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ, ಯೋಗದಿನವನ್ನು ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಮತ್ತು ಸಾವಿರಾರು ಜನರ ಸಮ್ಮುಖದಲ್ಲಿ ಆಚರಿಸಬೇಕು ಎಂದು ಡಾ.ಎಚ್.ಆರ್. ನಾಗೇಂದ್ರ ಅವರು ನಿರ್ಧರಿಸಿದರು. ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತವರು ಮೋದಿ ಅವರ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು ಮತ್ತು ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು.

ಅನಂತಕುಮಾರ್ ಅವರು ಚಾಲನೆ ನೀಡಿದ್ದರು. ಮಾತ್ರವಲ್ಲ, 1500 ಸ್ಪರ್ಧಿಗಳು, ಶಿಕ್ಷಕರು, ತೀರ್ಪುಗಾರರು ಒಳಗೊಂಡಂತೆ 2 ಸಾವಿರ ಜನರಿಗೆ ಮಧ್ಯಾಹ್ನ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯನ್ನು ಅದಮ್ಯ ಚೇತನ ಸಂಸ್ಥೆಯಿಂದ ಏರ್ಪಡಿಸಲಾಗಿತ್ತು.



ಮಹತ್ವದ ತಿರುವು:

'ಈ ದಿನ ಬೆಂಗಳೂರಿನಲ್ಲಿ (2014 ಜೂನ್ 21) ವಿಶ್ವ ಯೋಗ ದಿನ ಆಚರಿಸಲಾಗಿದೆ. ಮುಂದಿನ ವರ್ಷ ಇದು ಇಡೀ ವಿಶ್ವಾದ್ಯಂತ ಆಚರಣೆಯಾಗಬೇಕು. ಆ ನಿಟ್ಟಿನಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು' ಎಂದು ಕಾರ್ಯಕ್ರಮದ ಬಳಿಕ ಅನಂತಕುಮಾರ್ ಅವರು ಮಾಧ್ಯಮಗಳ ಸಮ್ಮುಖದಲ್ಲಿ ಹೇಳಿದ್ದರು. ಅದರಂತೆ 2014ರ ಜುಲೈನಲ್ಲಿ ಡಾ.ಎಚ್.ಆರ್. ನಾಗೇಂದ್ರ ಅವರು ಮತ್ತು ಅನಂತಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ವಿಶ್ವ ಯೋಗ ದಿನ ಆರಂಭಿಸುವಂತೆ ಮನವಿ ಮಾಡಿದರು ಮತ್ತು ಈ ನಿಟ್ಟಿನಲ್ಲಿ ಯೋಗಗುರುಗಳು ಹಾಗೂ ಯೋಗಸಾಧಕರು ಸಹಿ ಹಾಕಿದ್ದ ನಿರ್ಣಯವನ್ನು ಪ್ರಧಾನಿಯವರಿಗೆ ಒಪ್ಪಿಸಿದರು. ಅಷ್ಟೊತ್ತಿಗಾಗಲೇ ಇಂಡಿಯನ್ ಯೋಗ ಅಸೋಸಿಯೇಷನ್ ಕೂಡ ಅಸ್ತಿತ್ವಕ್ಕೆ ಬಂದಿತ್ತು. ಇದೇ ವೇದಿಕೆ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಲಾಯಿತು. ಅನಂತಕುಮಾರ್ ಅವರು ಯೋಗದ ಮಹತ್ವ ಅರಿತಿದ್ದರು ಮತ್ತು ಪ್ರಧಾನಿ ಸ್ವತಃ ಯೋಗಾಭ್ಯಾಸಿಗಳಾಗಿದ್ದರಿಂದ ಈ ಮಹತ್ವದ ಪ್ರಯತ್ನಕ್ಕೆ ಹೊಸ ತಿರುವು ಸಿಕ್ಕಿತು.



2014ರ ಜೂನ್ 21ರಂದು ಬೆಂಗಳೂರು ಬಸವನಗುಡಿಯ ಬಿಎಂಎಸ್ ಕಾಲೇಜ್ ಆವರಣದಲ್ಲಿ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಅನಂತಕುಮಾರ್ ಅವರು ಪಾಲ್ಗೊಂಡಿದ್ದರು.

"2014ರ ಜೂನ್ 21ರಂದು ಬೆಂಗಳೂರು ಬಸವನಗುಡಿಯ ಬಿಎಂಎಸ್ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಅನಂತಕುಮಾರ್ ದಂಪತಿ ಪಾಲ್ಗೊಂಡರು. ಈ ಪ್ರಯುಕ್ತ ನಡೆದ 4 ಕಿ.ಮೀ. ಗಳ ಯೋಗನಡಿಗೆಯಲ್ಲಿ ಅನಂತಕುಮಾರ್ ಎಲ್ಲರೊಂದಿಗೆ ಸೇರಿ ಅಂತರವನ್ನು ಕ್ರಮಿಸಿದರು ಮತ್ತು 108 ಬಾರಿ ಸೂರ್ಯನಮಸ್ಕಾರ ಮಾಡಿದರು. 5 ಸಾವಿರ ಯೋಗ ಶಿಕ್ಷಕರು ಈ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಯೋಗ ಜಾಗೃತಿಯ ನಿಟ್ಟಿನಲ್ಲಿ ಹೊಸ ಸಂಚಲನ ಮೂಡಿಸಿತು" ಎಂದು ನೆನಪಿಸಿಕೊಂಡರು, ಅಂದಿನ ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖರಲ್ಲೊಬ್ಬರಾಗಿದ್ದ ಯೋಗಸಾಧಕ ಸುಬ್ರಹ್ಮಣ್ಯ ಅವರು (ಸುಬ್ಬು ಭಯ್ಯಾ ಎಂದೇ ಖ್ಯಾತರು).

ವಿಶ್ವ ಯೋಗ ದಿನ ಆರಂಭಿಸಬೇಕು ಎಂಬ ಪ್ರಯತ್ನ ಆರಂಭವಾಗಿದ್ದು 2011ರಲ್ಲಿ. ಆದರೆ, ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಶ್ವ ಯೋಗ ದಿನ ಆಚರಿಸಲ್ಪಟ್ಟಿದ್ದು 2014ರ ಜೂನ್ 21ರಂದು. ನ್ಯಾಷನಲ್ ಯೋಗ ಅಸೋಸಿಯೇಷನ್ ಮತ್ತು ಡಾ.ಎಚ್.ಆರ್. ನಾಗೇಂದ್ರ ಮತ್ತು ಅನಂತಕುಮಾರ್ ಅವರ ಪ್ರಯತ್ನಗಳು ಈ ನಿಟ್ಟಿನಲ್ಲಿ ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಬಳಿಕ ಇದು ನಿರ್ಣಾಯಕ ಹಂತಕ್ಕೆ ತಲುಪಿ, 2015ರಿಂದ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. | ಸುಬ್ರಹ್ಮಣ್ಯ (ಸುಬ್ಬು ಭಯ್ಯಾ), ಯೋಗಸಾಧಕರು.

2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ವಿಶ್ವ ಯೋಗ ದಿನಾಚರಣೆಯ ಪ್ರಸ್ತಾವ ಮುಂದಿಟ್ಟರು. ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿತು. ಹಾಗಾಗಿ, 2015ರ ಜೂನ್ 21ರಂದು ಪ್ರಥಮ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು. ದೊಡ್ಡ ಕನಸೊಂದು ನನಸಾದ ಖುಷಿಯಲ್ಲಿ ಅನಂತಕುಮಾರ್ ಅವರು ಯೋಗ ದಿನದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ 11ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಾಗಿದೆ. ಆದರೆ, ಮೊದಲ ಬಾರಿ ಅದು ಬೆಂಗಳೂರಿನಲ್ಲಿ ಆಚರಣೆಯಾಗಿದ್ದು ಮತ್ತು ಈ ಪ್ರಯತ್ನಗಳ ಹಿಂದೆ ಎಚ್.ಆರ್. ನಾಗೇಂದ್ರ ಮತ್ತು ಅನಂತಕುಮಾರ್ ಅವರು ಇದ್ದದ್ದು ಸ್ಫೂರ್ತಿಯ ಸಂಗತಿ.

ಸಾರ್ಥಕ ಭಾವ ಅನುಭವಿಸಿದ್ದರು

ಭಾರತೀಯ ಸಂಸ್ಕೃತಿ ಮತ್ತು ಅಧ್ಯಾತ್ಮದ ಬಗ್ಗೆ ತೀವ್ರ ಶ್ರದ್ಧೆ ಹೊಂದಿದ್ದ ಅನಂತಕುಮಾರ್ ಅವರು ಈ ಕ್ಷೇತ್ರದ ಕೆಲಸಗಳನ್ನು ಇನ್ನಷ್ಟು ಖುಷಿಯಿಂದ ಮಾಡುತ್ತಿದ್ದರು. ಅಂತಾರಾಷ್ಟ್ರೀಯ ಯೋಗ ದಿನ ಆರಂಭವಾಗಬೇಕು ಎಂಬ ಸಾಧುಸಂತರ ಮತ್ತು ಯೋಗಸಾಧಕರ ಒತ್ತಾಸೆಗೆ ಬಲ ತುಂಬಿದ ಅನಂತಕುಮಾರ್ ಅವರು ಈ ಮಹತ್ವದ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನದಟ್ಟು ಮಾಡಿಕೊಡುವಲ್ಲಿ ಸಫಲರಾದರು. ಹಾಗಾಗಿಯೇ, 2014ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಘೋಷಣೆಯಾದಾಗ ಸಾರ್ಥಕ ಭಾವ ಅನುಭವಿಸಿದರು. ದೊಡ್ಡ ಕನಸುಗಳನ್ನು ನನಸಾಗಿಸುವ ಸಂತೃಪ್ತಿಯೇ ವಿಭಿನ್ನ. ದೂರದೃಷ್ಟಿಯ ನಾಯಕತ್ವ ಗುಣ ಹೊಂದಿದ್ದ ಅನಂತಕುಮಾರ್ ಅವರು ಇಂಥ ಸಂತೃಪ್ತಿಯ ಸವಿಯನ್ನು ಇತರರಿಗೂ ಹಂಚಿದರು ಎಂಬುದು ಗಮನಾರ್ಹ.

ಪುಟ 4 ರಿಂದ



HSR Layout ಅನಂತನ ವನದಲ್ಲಿ ಪರಿಸರ ದಿನಾಚರಣೆ

ಸ್ವಕೃತ ಚಾರಿಟೇಬಲ್ ಟ್ರಸ್ಟ್ ಮತ್ತು ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಎಚ್‌ಎಸ್‌ಆರ್ ಲೇಔಟ್‌ನ ಅನಂತನವನ ಉದ್ಘಾಟನೆಯಲ್ಲಿ ಸಸಿ ವಿತರಣೆ ಹಾಗೂ ಸಸಿ ನೆಡುವ ಅಭಿಯಾನ ಯಶಸ್ವಿಯಾಗಿ ನಡೆಯಿತು.

“ಪ್ರಕೃತಿಯು ನಮಗೆ ಅಮೂಲ್ಯವಾದ ಉಡುಗೊರೆಗಳನ್ನು ನೀಡಿದೆ. ಅದನ್ನು ಕಾಪಾಡಿಕೊಳ್ಳುವುದು ಕೇವಲ ಆಯ್ಕೆಯಲ್ಲ, ಬದಲಾಗಿ ನಮ್ಮ ನೈತಿಕ ಕರ್ತವ್ಯ. ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ, ಸಾಮೂಹಿಕವಾಗಿ ದೊಡ್ಡ ಪರಿಣಾಮ ಬೀರಬಹುದು” ಎಂದು ತೇಜಸ್ವಿನಿ ಅನಂತಕುಮಾರ್ ಅವರು ಸಾರ್ವಜನಿಕರಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಪೆಡಂ ಭೂತದ ಕುರಿತು ಬಾಲಾಜಿ, ವಾಸುಕಿ, ಸಹನಾ, ಸಂಪತ್, ಪೂಜಿತಾರ ತಂಡವು ಕಿರುನಾಟಕವನ್ನು ಪ್ರದರ್ಶಿಸಿತು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸತೀಶ್ ರೆಡ್ಡಿ, ವಿಧಾನಸಭಾ ಪರಿಷತ್ ಸದಸ್ಯರಾದ ಶ್ರೀ ಗೋಪಿನಾಥ್ ರೆಡ್ಡಿ, ನಿರೀಕ್ಷಾಪೂರ್ವಕ ಬಿಬಿಎಂಪಿ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಸ್ವಕೃತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಮಾಣಿಕ್ ಪಟವರ್ಧನ್, HSR ಲೇಔಟ್ ಸಿಟಿಜೆನ್ ಅಸೋಸಿಯೇಷನ್ ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.



ಪುಟ 3 ರಿಂದ

ಮತ್ತೊಬ್ಬರು ನ್ಯಾಯಾಧೀಶರೆದುರಿಗೆ ನನಗೆ ವಾಕ್ ಸ್ವಾತಂತ್ರ್ಯ ಇದೆ, ಬೇಕಾದ ಹಾಗೆ ಮಾತನಾಡೋಣೆ ಎಂದಿದ್ದರಂತೆ! 'ನೀವು ಏನು ಮಾಡ್ತೀರಿ, ನೀವೆಲ್ಲ ಹಾಗೆ ಹೀಗೆ' ಎಂದೂ ನಾಲಗೆ ಹರಿಬಿಟ್ಟಿದ್ದರಂತೆ. ಕೊನೆಗೆ ಅವರನ್ನು ಎರಡು ವರ್ಷ ಜೈಲಿಗೆ ಹಾಕಿದರಂತೆ ಎನ್ನುವ ಸುದ್ದಿಯೂ ಬಂದಿತ್ತು.

ಸತ್ಯಾಗ್ರಹಿಗಳಿಗೆ ಕಟ್ಟುನಿಟ್ಟಾದ ಸೂಚನೆಯಿತ್ತು. “ನಿಮ್ಮನ್ನು ನ್ಯಾಯಾಧೀಶರು ಏನು ಪ್ರಶ್ನೆ ಕೇಳುತ್ತಾರೋ ಅದಕ್ಕೆ ಸೀಮಿತವಾಗಿ ಉತ್ತರಿಸಬೇಕು. ನೀವು ಸ್ವಯಂ ಇಚ್ಛೆಯಿಂದ ಬಂದಿದ್ದೀರಾ? ಹೌದು. ಜೈಲಿಗೆ ಹೋಗು ಎಂದು ಬೇರೆ ಯಾರಾದರೂ ಹೇಳಿದ್ದೀರಾ? ಇಲ್ಲ. ಜೈಲಿಗೆ ಬಂದಿದ್ದೀಕೆ? ನಮ್ಮ ಉದ್ದೇಶ ಇಂಥದ್ದು...” ಹೀಗೆ.

ಪೋಲಿಸರು ಸತ್ಯಾಗ್ರಹಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯುಳ್ಳವರೋ ಅಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ನೀವು ಯಾವ ಸಂಸ್ಥೆಗೆ ಸೇರಿದವರು ಎಂದು ಪ್ರತಿಯೊಬ್ಬರನ್ನೂ ವಿಚಾರಿಸುತ್ತಿದ್ದರು. ನರಹರಿ ಘಡಕೆಯವರ ಗುಂಪಿನ ಎಲ್ಲ ಸತ್ಯಾಗ್ರಹಿಗಳೂ ಒಬ್ಬೊಬ್ಬರಾಗಿ 'ನಾನು ಆರ್ ಎಸ್ ಎಸ್ ನವನು' ಎಂದೇ ಹೇಳುತ್ತ ಬಂದರು. ಅನಂತಕುಮಾರನ ಸರದಿ ಬಂದಾಗ “ನಾನು ವಿಚಾರವಾದಿ” ಎಂದೇ ಹೇಳಿಕೊಂಡರು! ಬಹುಶಃ ಜಯಪ್ರಕಾಶರ ಆಂದೋಲನದ ಭಾಗವಾಗಿ ತಾನು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸುವುದು ಅವರ ಉದ್ದೇಶವಾಗಿತ್ತೆಂದು ತೋರುತ್ತದೆ.

ಜನವರಿ 14, 1976, ಮಕರಸಂಕ್ರಾಂತಿ ಹಬ್ಬದ ದಿನ. ಬೆಳಿಗ್ಗೆ ಇವರೆಲ್ಲರನ್ನೂ ಕೋರ್ಟಿಗೆ ಕರೆದುಕೊಂಡು ಹೋದರು. ಪ್ರತಿಯೊಬ್ಬರನ್ನೂ ಅವರವರ ಹೆಸರು ಕೇಳಿದರು.

ನ್ಯಾಯಾಧೀಶರ ಪ್ರಶ್ನೆ: ಈ ಚಳುವಳಿಗೆ ಯಾಕೆ ಬಂದಿದ್ದೀರಿ?

ನಮ್ಮ ಉತ್ತರ : ಸ್ವಯಂಚ್ಛೆಯಿಂದ ಬಂದಿದ್ದೇವೆ.

ಪ್ರಶ್ನೆ: ಹೀಗೆ ಸತ್ಯಾಗ್ರಹ ಮಾಡಿ ಎಂದು ಯಾರಾದರೂ ನಿಮಗೆ ಕುಮ್ಮಕ್ಕು ಕೊಟ್ಟಿದ್ದಾರಾ?

ಉತ್ತರ: ಇಲ್ಲ. ನಾವೇ ಸ್ವಂತವಾಗಿ ಸತ್ಯಾಗ್ರಹ ಮಾಡಬೇಕೆಂದು ಯೋಚನೆಮಾಡಿಕೊಂಡು ಬಂದಿದ್ದೇವೆ.

ಪ್ರಶ್ನೆ: ನಿಮ್ಮ ಮುಂದಿನ ಯೋಜನೆಯೇನು?


ಉತ್ತರ: ಹೀಗೆಯೇ ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡುತ್ತೇವೆ.

ನ್ಯಾಯಾಧೀಶರು ಮತ್ತೇನನ್ನೂ ಕೇಳಲಿಲ್ಲ. ತೀರ್ಪನ್ನು ಬರೆದು ಓದಿ ಹೇಳಿದರು. “ನೀವು ಮಾಡಿರುವ ತಪ್ಪಿಗೆ ಇಂತಹ ಕಾನೂನಿನ ಪ್ರಕಾರ ಮೂವತ್ತು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ”

ವಿಧಿಸಲಾದ ಶಿಕ್ಷೆಯ ಅವಧಿ ಮೂವತ್ತು ದಿನಗಳು. ಈಗಾಗಲೇ ಸತ್ಯಾಗ್ರಹಿಗಳು ಜೈಲಿನಲ್ಲಿ ಮೂವತ್ತಾರು ದಿನಗಳನ್ನು ಕಳೆದಾಗಿದ್ದು. ಅಂದು ಸಂಜೆ ಆರು ಗಂಟೆಯ ಹೊತ್ತಿಗೆ ಎಲ್ಲ ಸತ್ಯಾಗ್ರಹಿಗಳನ್ನೂ ಬಿಡುಗಡೆ ಮಾಡಿದರು.

ಚಿಣ್ಣರ ಜೀತನ

ಓ ನನ್ನ ಚಿಂತನ ಅಗು ವಿನ ಅನಂತಪಥ



ಶುಭಾಂಶು ಶುಕ್ಲಾ : ಈ ಹೆಸರನ್ನು ನೀವು ಇನ್ನುಮೇಲೆ ಮರೆಯುವಂತಿಲ್ಲ. ಅಮೆರಿಕದ ಖಾಸಗಿ ನೌಕೆಯ ಮೇಲೆ ಕೂತು ಬಾಹ್ಯಾಕಾಶಕ್ಕೆ ಏರಲು ಆಯ್ಕೆಯಾದ ಮೊದಲ ಭಾರತೀಯ ಗಗನಯಾತ್ರಿ ಅವರು.

ಕ್ಯಾಪ್ಟನ್ ಶುಕ್ಲಾ ಲಕ್ಶ್ಮೋದಲ್ಲಿ ವಿದ್ಯಾರ್ಥಿಯಾಗಿದ್ದಾಗ ಯಾವುದೇ ವಿಷಯದ ಅಧ್ಯಯನದಲ್ಲಿ ಮುಳುಗಿದರೆ ಹೊರ ಜಗತ್ತಿನ ಪರಿವೆಯೇ ಇಲ್ಲದಷ್ಟು ಏಕಾಗ್ರತೆ ಅವರಿಗಿತ್ತು. ಕಾರ್ಗಿಲ್ ಯುದ್ಧದ ಸುದ್ದಿ ಬರುತ್ತಿದ್ದಾಗ (1999) ಅವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದರು. ದೇಶದ ರಕ್ಷಣೆಗೇ ತನ್ನ ಜೀವನ ಮುಡಿಪು ಎಂದು ಆಗಲೇ ನಿರ್ಧರಿಸಿದರು. ಅಕ್ಕನ ಮದುವೆಯ ದಿನ ಯಾರಿಗೂ ಹೇಳದೇ ಅವರು 'ರಾಷ್ಟ್ರೀಯ ರಕ್ಷಣಾ ಅಕಾಡೆಮಿ'ಯ ಪರೀಕ್ಷೆ ಬರೆಯಲು ಹೋಗಿದ್ದರು. ಅದರಲ್ಲಿ ಪಾಸಾಗಿ ತರಬೇತಿ ಪಡೆದು ಮೇಲಕ್ಕೆ ಏರುತ್ತ ಏರುತ್ತ ಬಾಹ್ಯಾಕಾಶವನ್ನೇ ತಲುಪಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಭಾರತ 'ಗಗನಯಾನ್' ಹೆಸರಿನ ತನ್ನದೇ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳಿಸಲಿದೆ. ಅದರಲ್ಲಿ ಸವಾರಿ ಮಾಡಲೆಂದು ನಾಲ್ವರನ್ನು ಇನ್ನೂ ಆಯ್ಕೆ ಮಾಡಿದೆ. ಅವರಲ್ಲಿ ಶುಭಾಂಶು ಶುಕ್ಲಾ ಮೊದಲಿಗರು.

'ಅಂತಾರಾಷ್ಟ್ರೀಯ ಯೋಗ ದಿನ' (ಜೂನ್ 21ರಂದು) ಕ್ಯಾಪ್ಟನ್ ಶುಕ್ಲಾ ಐಎಸ್‌ಎಸ್‌ನಲ್ಲಿ ಯೋಗಾಸನ ಪ್ರದರ್ಶನ ಮಾಡಬೇಕಾಗಿತ್ತು. ಆದರೆ ಪ್ರಯಾಣ ತುಸು ಮುಂದಕ್ಕೆ ಹೋಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಾಹ್ಯಾಕಾಶ ನೌಕೆಯಲ್ಲಿ ಅಥವಾ ನಿಲ್ದಾಣದಲ್ಲಿ ಎಲ್ಲರೂ ತೇಲುತ್ತಲೇ ಇರುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ದೇಹದ ಭಂಗಿ ಒಂದಲ್ಲ ಒಂದು ಯೋಗಾಸನವನ್ನು ಹೋಲುತ್ತಲೇ ಇರುತ್ತದೆ. ಶೀರ್ಷಾಸನವೂ ಅಲ್ಲಿ ಸುಲಭ. ಈ ಹಿಂದೆ ರಾಕೆಟ್ ಶರ್ಮಾ 1984ರಲ್ಲಿ ಸೋವಿಯತ್ ರಷ್ಯದ 'ಸೆಲ್ಯೂಟ್ 7' ನೌಕೆಯನ್ನೇರಿ ಮೊದಲ ಬಾಹ್ಯಾಕಾಶಕ್ಕೆ ಹೋದಾಗ ಅವರೂ ಅಲ್ಲಿನ ಶೂನ್ಯ ಗುರುತ್ವದಲ್ಲಿ ಯೋಗಾಸನ ಹಾಕಿ ರಷ್ಯನ್ನರನ್ನು ಅಚ್ಚರಿ ಗೊಳಿಸಿದ್ದರು. ಆದರೆ ಆಗ ಯೋಗಕ್ಕೆ ಅಷ್ಟೊಂದು ಜಾಗತಿಕ ಖ್ಯಾತಿ ಇರಲಿಲ್ಲ.

ಬಾಹ್ಯಾಕಾಶ ನಿಲ್ದಾಣದ ಸೊಬಗು, ಸೋಜಿಗಗಳು

ನೆಲದಿಂದ ೪೦೦ ಕಿಲೋಮೀಟರ್ ಎತ್ತರದಲ್ಲಿ 'ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ' (International Space Station 'ಐಎಸ್‌ಎಸ್') ಭೂಮಿಯನ್ನು ಸುತ್ತುತ್ತಿದೆ. ಅದೂ ಎಷ್ಟು ವೇಗದಲ್ಲಿ ಗೊತ್ತಾ? ಗಂಟೆಗೆ ೨೮ ಸಾವಿರ ಕಿ.ಮೀ. ವೇಗ! ಅದು ಪ್ರತಿ ೯೩ ನಿಮಿಷಕ್ಕೆ ಒಮ್ಮೆ ಭೂಮಿಯ ಪ್ರದಕ್ಷಿಣೆ ಹಾಕುತ್ತದೆ. ದಿನಕ್ಕೆ ಹದಿನಾರು ಸೂರ್ಯೋದಯ, ಹದಿನಾರು ಸೂರ್ಯಾಸ್ತಗಳನ್ನು ನೋಡಬಹುದು. ಅಲ್ಲಿ ವಾರ, ದಿನಾಂಕ, ರಾಹುಕಾಲ ಯಾವುದೂ ಇಲ್ಲ, ನಿಧ್ರೆ ಮಾಡಬೇಕೆಂದರೆ ಒಂದು ಕತ್ತಲ ಪೆಟ್ಟಿಗೆಯಲ್ಲಿ ಅಡ್ಡಾಗಬೇಕು. ಮತ್ತೆ ಬಾಹ್ಯಾಕಾಶ ಎಂದರೆ ಎಷ್ಟು ದೂರ ಅಂತೀರಿ? ಬೆಂಗಳೂರಿನಿಂದ ತುಮಕೂರಿಗೆ ಹೋದಷ್ಟೇ ದೂರವನ್ನು ಲಂಬವಾಗಿ ಕ್ರಮಿಸಿದರೆ ಅದು ಬಾಹ್ಯಾಕಾಶ. ಅಲ್ಲಿ ಎಲ್ಲರೂ ತೇಲಾಡಬಹುದು. ಬೆಂಗಳೂರಿನಿಂದ ಗೋವಾಕ್ಕೆ ಹೋಗುವಷ್ಟು ಎತ್ತರದಲ್ಲಿ ಐಎಸ್‌ಎಸ್ ಇದೆ. ಆದರೆ ಆ ಜಗತ್ತೇ ಬೇರೆ. ಅಲ್ಲಿ ದೀಪವೂ ಚಂಡಿನಂತೆ ಬೆಳಗುತ್ತದೆ. ನೀರನ್ನು ಎರಚಿದರೆ ಮುತ್ತಿನ ಹನಿಗಳೇ ತೇಲಾಡಿದಂತೆ ಕಾಣುತ್ತದೆ.



ಶಾಲಾ ಮಕ್ಕಳಿಗಾಗಿ 2008ರಲ್ಲಿ ರೂಪಿತವಾದ ವರ್ಣರಂಜಿತ ಗೋಡೆ ಪತ್ರಿಕೆ. ಈ ಪತ್ರಿಕೆ ಕರ್ನಾಟಕದ ನೂರಾರು ಶಾಲೆಗಳ ಗೋಡೆಗಳನ್ನು ಅಲಂಕರಿಸುತ್ತಾ ಸಕಾರಾತ್ಮಕ ಸುದ್ದಿಯನ್ನು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಲುಪಿಸುತ್ತದೆ. ಪರಿಸರ, ಹಸಿರು ಜೀವನ ಶೈಲಿ ಮುಂತಾದ ವಿಚಾರ ಶಕ್ತಿಯನ್ನು ಪ್ರಚೋದಿಸಬಲ್ಲ ಮಾಹಿತಿಯುಕ್ತ ಗೋಡೆ ಪತ್ರಿಕೆಯಾಗಿದೆ. ಈ ಪತ್ರಿಕೆಯ ಆಯ್ಕೆ ಕೆಲವು ಲೇಖನಗಳನ್ನು ಅನಂತ ಪಥ ಪತ್ರಿಕೆಯಲ್ಲಿ ಪ್ರಕಟಪಡಿಸಲಾಗಿದೆ.

ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಿನ್ನಬಲ್ಲ ಅಣಬೆಗಳು, ಶಿಲೀಂಧ್ರಗಳು

ಮಳೆಗಾಲ ಅಂದರೆ ಸಸ್ಯಲೋಕಕ್ಕೆ ಆಕಾಶವೇ ನೀರೆರೆಯುವ ಕಾಲ. ಗಾಳಿಯಲ್ಲಿ ತೇವಾಂಶ ಹೆಚ್ಚಿಗೆ ಇರುವುದರಿಂದ ನಾನಾ ವಿಧದ ಶಿಲೀಂಧ್ರ (ಅಣಬೆ)ಗಳು ಎಲ್ಲೆಲ್ಲೋ ಬೆಳೆಯುತ್ತವೆ ಅಣಬೆ ಎಂದರೆ ಸಸ್ಯವೂ ಅಲ್ಲ, ಪ್ರಾಣಿಯೂ ಅಲ್ಲ. ಆದರೆ ಸಸ್ಯಗಳ ಹಾಗೆ ತಮ್ಮ ಆಹಾರವನ್ನು ತಾವೇ ತಯಾರಿಸುತ್ತವೆ; ಪ್ರಾಣಿಗಳ ಹಾಗೆ, ಆಮ್ಲಜನಕವನ್ನು ಹೀರಿಕೊಂಡು, ಇಂಗಾಲದ ಡೈಆಕ್ಸೈಡನ್ನು ಹೊರಬಿಡುತ್ತವೆ !

ಅಣಬೆ ಲೋಕದಲ್ಲಿ ಎಷ್ಟೊಂದು ವೈವಿಧ್ಯ ಇವೆ. ಕೆಲವು ತುಂಬ ರುಚಿಕರ, ಮತ್ತೆ ಕೆಲವು ಘೋರ ವಿಷ. ಇನ್ನು ಕೆಲವನ್ನು ತಿಂದವರು ತಲೆಸುತ್ತಿ ಬಂದು, ಹುಚ್ಚುಚ್ಚಾಗಿ ವರ್ತಿಸುತ್ತಾರೆ. ಪ್ಯೂಸೇರಿಯಂ ಅಣಬೆಗಳು ಜೀವಂತ ಸಸ್ಯಗಳನ್ನೇ ಕೊಳೆಯಿಸಿ ಕೃಷಿಕರಿಗೆ ತುಂಬ ಹಾನಿ ಮಾಡುತ್ತವೆ. ಆದರೆ ಟ್ರೈಕೊಡರ್ಮಾ ಅಣಬೆಗಳು ಸಸ್ಯಗಳಿಗೆ ರೋಗ ತಗುಲದಂತೆ ರಕ್ಷಣೆ ಒದಗಿಸಿ ರೈತರಿಗೆ ತುಂಬ ಅನುಕೂಲ ಒದಗಿಸುತ್ತವೆ. ಕೆಲವು ಅಣಬೆಗಳು ಪ್ಲಾಸ್ಟಿಕ್ ವಸ್ತುಗಳನ್ನೂ ಚಿಂದಿ ಮಾಡಿ ನುಂಗುತ್ತವೆ. ಅಂಥ 'ಪರಿಸರಸ್ನೇಹಿ' ಅಣಬೆಗಳನ್ನು ವಿಜ್ಞಾನಿಗಳು ತಿಪ್ಪೆರಾಶಿಯಲ್ಲಿ ಬೆಳೆಸಿ ಪರೀಕ್ಷೆ ಮಾಡುತ್ತಿದ್ದಾರೆ. ಅವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲು ಸಾಧ್ಯವಾದರೆ ನಮ್ಮ ನಗರಗಳ ತಿಪ್ಪೆಯ ದೊಡ್ಡ ದೊಡ್ಡ ಬೆಟ್ಟಗಳನ್ನೂ ಕರಗಿಸಬಹುದೇನೋ.

ZERO WASTE LIFESTYLE



'ಝೀರೋ ತ್ಯಾಜ್ಯ' ಹಾಗೆಂದರೇನು?

ನಿಮಗಿದು ಗೊತ್ತಿರಬಹುದು. ಪ್ರಕೃತಿಯಲ್ಲಿ 'ತ್ಯಾಜ್ಯ' ಅನ್ನೋದೇ ಇಲ್ಲ. ಭೂಮಿ ಸೃಷ್ಟಿಯಾದ ಈ 460 ಕೋಟಿ ವರ್ಷಗಳಲ್ಲಿ ಭೂಮಿಯ ಮೇಲೆ ತ್ಯಾಜ್ಯಗಳೇ ಇರಲಿಲ್ಲ. ಇಲ್ಲಿನ ಎಲ್ಲ ವಸ್ತುಗಳೂ ಒಂದಲ್ಲ ಒಂದು ಜೀವಿಯ ಬದುಕಿಗೆ ಆಸರೆ ಆಗುತ್ತಿದ್ದವು. ಆಧುನಿಕ ಮನುಷ್ಯ ಮರಳನ್ನು ಕರಗಿಸಿ ಗಾಜನ್ನು ಸೃಷ್ಟಿ ಮಾಡಿದ. ಜೇಡಿಮಣ್ಣನ್ನು ಕರಗಿಸಿ ಪಿಂಗಾಣಿ ವಸ್ತುಗಳನ್ನು ತಯಾರಿಸಿದ. ಸಿಮೆಂಟ್ ತಯಾರಿಸಿದ. ಭೂಗರ್ಭದಲ್ಲಿದ್ದ ಅದುರನ್ನು ಎತ್ತಿ ಕರಗಿಸಿ ಕಬ್ಬಿಣ, ತಾಮ್ರದಂಥ ಲೋಹಗಳನ್ನು ಸೃಷ್ಟಿಸಿದ. ತೈಲವನ್ನು ಪರಿವರ್ತಿಸಿ ಪ್ಲಾಸ್ಟಿಕ್‌ಗೆ, ಧರ್ಮೋಕೋಲಿಗೆ ಜನ್ಮ ಕೊಟ್ಟ. ನಾನಾ ಬಗೆಯ ಕೆಮಿಕಲ್ ದ್ರವ್ಯಗಳನ್ನು ಉತ್ಪಾದಿಸಿದ. ಈ ಯಾವುದನ್ನೂ ಬೇರೆ ಪ್ರಾಣಿಗಳಾಗಲೀ ಸಸ್ಯಗಳಾಗಲೀ ಬಳಸಿಕೊಳ್ಳಲಾರವು. ಇವನ್ನೆಲ್ಲ ನಾವು ಕಂಡಕಂಡಲ್ಲಿ ಚೆಲ್ಲಾಡಿದೆವು. ಅದೇ ತ್ಯಾಜ್ಯ ಎನ್ನಿಸಿಕೊಂಡಿತು. ಜೀವಿಗಳ ಬದುಕಿಗೆ ಕಷ್ಟ ತಂದಿತು.

ಈಗಲೂ ನಾವು ತ್ಯಾಜ್ಯಗಳನ್ನು ಸೃಷ್ಟಿಸದೇ ಬದುಕಲು ಸಾಧ್ಯವಿದೆ. ಹಾಗೆ ಬದುಕಲು ಯತ್ನಿಸಿದರೆ ಇಡೀ ಲೋಕಕ್ಕೆ ಒಳ್ಳೆಯದು. 'ಝೀರೋ ತ್ಯಾಜ್ಯ'ದ ಬದುಕು ಹೇಗಿರುತ್ತದೆ? ತುಸು ಶಿಸ್ತುಬದ್ಧ ಜೀವನ ನಡೆಸಿದರೆ ಅದು ಅಸಾಧ್ಯವೇನಲ್ಲ. 'ಇನ್ನು ಮೇಲೆ ಕಸದ ತಿಪ್ಪೆಗೆ ನಾನು ಏನೂ ಕೊಡುಕೆ ನೀಡುವುದಿಲ್ಲ' ಎಂದು ಶಪಥ ಮಾಡಿದರೆ ಸಾಕು! ಪೇಯ ಕುಡಿಯಲು ಪ್ಲಾಸ್ಟಿಕ್ ಲೋಟ ಅಥವಾ ಸ್ಟ್ರಾ ಬಳಸಬಾರದು. ಮದುವೆ, ಮುಂಜಿಗೆ ಹೋಗುವಾಗ ನಮ್ಮದೇ ತಟ್ಟೆ ಮತ್ತು ಲೋಟವನ್ನು ಒಯ್ಯಬೇಕು. ಪ್ಲಾಸ್ಟಿಕ್ ಅಥವಾ ಬ್ಯಾಗ್‌ನಲ್ಲಿ ಸುತ್ತಿದ ಬಿಸ್ಕಿಟ್, ಚಾಕೋಲೇಟ್ 'ಬೇಡ' ಎನ್ನಬೇಕು. ನಾವೆಲ್ಲರೂ ಹೀಗೇ ಶಪಥ ಮಾಡಿದರೆ ಎಷ್ಟೊಂದು ಪರಿವರ್ತನೆ ಸಾಧ್ಯವಿದೆ. ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬದಲು ಲೋಹದ ತಟ್ಟೆ ಲೋಟಗಳೇ ಬಳಕೆಗೆ ಬರುತ್ತವೆ. ಹಾಲು, ಮೊಸರು, ಅಡುಗೆ ಎಣ್ಣೆ ಎಲ್ಲವಕ್ಕೂ ಸಸ್ಯಮೂಲದ (ಮಣ್ಣಿನಲ್ಲಿ ಕರಗುವ) ಹೊಸ ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನೇ ಬಳಸುವ ಪದ್ಧತಿ ಬರುತ್ತದೆ. ನಾನು 'ಝೀರೋ ವೇಸ್ಟ್' ತತ್ವವನ್ನು ಪಾಲಿಸುತ್ತೇನೆ ಎಂದು ನೀವು ಶಪಥ ಮಾಡಿದರೆ ನಿಮ್ಮ ಅಪ್ಪ, ಅಮ್ಮ ಮತ್ತು ಶಾಲಾ ಶಿಕ್ಷಕರೂ ನೀವು ತೋರಿಸಿದ ಹೊಸ ಹಾದಿಯನ್ನೇ ಹಿಡಿಯುತ್ತಾರೆ. ನಿಮಗಾಗಿ ಝೀರೋ ವೇಸ್ಟ್ ಬಟ್ಟಿಬರೆ, ಪಾತ್ರೆ ಪಡಗ, ಛತ್ರಿ, ಪಾದರಕ್ಷೆ ಎಲ್ಲವೂ ಬರುತ್ತವೆ. ಜಗತ್ತೇ ಬದಲಾಗುತ್ತದೆ.

700ಕ್ಕೂ ಹೆಚ್ಚು ಶಾಲೆಗಳಿಗೆ ಉಂಟವನ್ನು ರವಾನಿಸುತ್ತಿರುವ 'ಅದಮ್ಯ ಚೇತನ'ದ ಅಡುಗೆ ಮನೆಯಲ್ಲಿ ಮತ್ತು ಕಚೇರಿಗಳಲ್ಲಿ 'ಝೀರೋ ವೇಸ್ಟ್' ವಿಧಾನವನ್ನು ಅಳವಡಿಸಲಾಗಿದೆ. ಅಲ್ಲಿ ತ್ಯಾಜ್ಯ ಎನ್ನುವುದೇ ಇಲ್ಲ!

ದುಂಬಿ, ಜೇನ್ಮೋಣಗಳ ಸದ್ದಿಗೆ ಹೂಗಳಲ್ಲಿ ಹೆಚ್ಚಿನ ಮಕರಂದ!

ಹಸುವಿನ ಹಾಲನ್ನು ಹಿಂಡುವ ತುಸು ಮುಂಚೆ ಅದರ ಕರುವನ್ನು ತಾಯಿಯ ಎದುರು ತಂದು ನಿಲ್ಲಿಸುತ್ತಾರೆ. ಕರು ಎದುರಿಗೆ ಇದ್ದಾಗ ತಾಯಿಯ ಕೆಚ್ಚಲಲ್ಲಿ ಹಾಲು ಹೆಚ್ಚಾಗಿ ಸ್ರವಿಸುತ್ತದೆ. ಅಂಥದ್ದೇ ಸೋಜಿಗವನ್ನು ಸಸ್ಯಲೋಕದಲ್ಲೂ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಜೇನ್ಮೋಣ ಅಥವಾ ದುಂಬಿ ಸಮೀಪ ಬಂದು ಗುಂಯ್ ಎಂದಾಗ ಕೆಲವು ಸಸ್ಯಗಳು ತಮ್ಮ ಹೂಗಳಲ್ಲಿ ಹೆಚ್ಚಿನ ಪ್ರಮಾಣ ಮಕರಂದವನ್ನು ಸ್ರವಿಸುತ್ತವೆ ಎಂದು ಇಟಲಿಯ ಟ್ಯೂರಿನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. 'ಗುಂಯ್' ಸದ್ದನ್ನು ಕೇಳಲು ಸಸ್ಯಗಳಿಗೆ ಕಿವಿ ಇದೆಯೇ? ಇಲ್ಲ. ಆದರೆ ಶಬ್ದ ತರಂಗಗಳು ಸಸ್ಯವನ್ನು ತಟ್ಟುತ್ತವಲ್ಲ, ಅಷ್ಟೇ ಸಾಕು. ಜೇನ್ಮೋಣದ ರೆಕ್ಕೆಗಳ ಸದ್ದಿನ ಬದಲು ವಿಜ್ಞಾನಿಗಳು ಕೃತಕ ಸದ್ದನ್ನು ಹೊಮ್ಮಿಸಿ ಈ ಪ್ರಯೋಗವನ್ನು ಮಾಡಿದ್ದಾರೆ.

ಪರಾಗಸ್ಪರ್ಶ ಚೆನ್ನಾಗಿ ಆಗಬೇಕೆಂದರೆ ಸಸ್ಯಗಳು ಜಾಸ್ತಿ ಕೀಟಗಳು ತಮ್ಮತ್ತ ಬರುವಂತೆ ಮಾಡಬೇಕು. ಅದಕ್ಕಾಗಿ ಅವು ಏನೆಲ್ಲ ಮಾಡುತ್ತವೆ ಎಂಬ ಒಂದು ಚಿಕ್ಕ ಪಟ್ಟಿಯನ್ನು ನೀವು ಸಿದ್ಧಪಡಿಸಬಲ್ಲೀರಾ? ವೈರಿಗಳನ್ನು ದೂರ ಇಡಲು ಅವು ಏನೇನು ಮಾಡುತ್ತವೆ, ಅದರ ಪಟ್ಟಿಯನ್ನೂ ತಯಾರಿಸಿ ನೋಡೋಣ.

ಪೃಥ್ವಿಯ ನೆತ್ತಿಯಲ್ಲಿ 'ತಾರಾ ನಿಲ್ದಾಣ'

ಬಾಹ್ಯಾಕಾಶದಲ್ಲಿ ಐಎಸ್‌ಸೆಸ್ ಸುತ್ತುವ ಹಾಗೆ ಉತ್ತರ ಧ್ರುವವನ್ನು ಸುತ್ತುವ 'ತಾರಾ ಪೋಲಾರ್ ಸ್ಟೇಶನ್' ಹೆಸರಿನ ಈ ನೌಕೆ ಇದೀಗ ಹೊರಟಿದೆ. ಫ್ರಾನ್ಸ್ ದೇಶದಲ್ಲಿ ನಿರ್ಮಿತವಾದ ಇದು ಹಡಗಿನ ಆಕಾರದಲ್ಲಿದ್ದು, ಬುಟ್ಟಿಯಂತಿದೆ. ಅದು ತಾನಾಗಿ ಚಲಿಸುವುದಿಲ್ಲ, ಧ್ರುವದ ಬಳಿ ಹೆಚ್ಚುಗಟ್ಟಿದ ಸಮುದ್ರದಲ್ಲಿ ನಿಂತಲ್ಲೇ ನಿಂತಿರುತ್ತದೆ. ಆದರೆ ಭೂಮಿ ತಿರುಗುತ್ತಿದ್ದ ಹಾಗೆ ಅದೂ ರೌಂಡ್ ಹೊಡೆಯುತ್ತದೆ. ಅದನ್ನು ಅಲ್ಲಿ ಸ್ಥಾಪಿಸಲು ಕಾರಣ ಏನೆಂದರೆ, ಭೂಮಿಯ ತಾಪಮಾನ ಏರುತ್ತಿದೆ. ಧ್ರುವದ ಬಳಿ, ಮೂರು ಪಟ್ಟು ವೇಗದಲ್ಲಿ ಏರುತ್ತಿದೆ. ಅಲ್ಲಿನ 'ನೆಲ' ಹೇಗೆ ಕರಗುತ್ತಿದೆ, ಅದರ ತಳದಲ್ಲಿರುವ ಹಿಮಜಲಕ್ಕೆ ಯಾವ ಯಾವ ಹೊಸ ಜೀವಿಗಳು ವಲಸೆ ಬರುತ್ತವೆ ಇತ್ಯಾದಿ ಅಂಶಗಳ ಪರಿಶೀಲನೆ ಅಲ್ಲಿ ನಡೆಯುತ್ತದೆ. ಅದಕ್ಕಿಂದು ವಿಜ್ಞಾನಿಗಳು ಆಗಾಗ ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ಹೋಗಿ ತಿಂಗಳುಗಟ್ಟಲೆ ತಂಗುತ್ತಾರೆ. ಅನೇಕ ದೇಶಗಳ ಸಹಕಾರದಿಂದ ತೇಲುತ್ತಿರುವ ಐಎಸ್‌ಎಸ್‌ಗೆ 'ಕಕ್ಷೆಯಲ್ಲಿನ ವಿಶ್ವಸಂಸ್ಥೆ' ಎನ್ನುವ ಹಾಗೆ, ಇದಕ್ಕೆ 'ಪೃಥ್ವಿಯ ನೆತ್ತಿಯ ವಿಶ್ವಸಂಸ್ಥೆ' ಎನ್ನೋಣವೆ?

ವಿಜ್ಞಾನಿ ವಿಶೇಷ: ರುಸ್ತೂಮ್ ಜಾಲ್ ವಕೀಲ್



'ಸರ್ಪಗಂಧ' ಎಂಬ ಸಸ್ಯದ ಹೆಸರನ್ನು ಕೇಳಿದ್ದೀರಾ? ಹಾವು ಕಡಿದವರಿಗೆ ಈ ಸಸ್ಯದ ಬೇರನ್ನು ತೇಯ್ದು ನೆಕ್ಕಿಸಿದರೆ ವಿಷ ಇಳಿಯುತ್ತದೆ ಎಂದು ಹಿಂದಿನವರು (ತಪ್ಪಾಗಿ) ಭಾವಿಸಿದ್ದರು. ಈ ಸಸ್ಯದ ವಾಸನೆಗೇ ಸರ್ಪಗಳು ದೂರ ಹೋಗುತ್ತವೆ ಎಂಬ ಹಳೇ ನಂಬಿಕೆ ಕೂಡ ಸರಿಯಲ್ಲ ಎಂದು ಉರಗತಜ್ಞರು ಹೇಳುತ್ತಾರೆ. ಆದರೆ ಸರ್ಪಗಂಧಿ ಸಸ್ಯದ ಬೇರಿನಲ್ಲಿ ಬಹು ಮಹತ್ವದ ಔಷಧೀಯ ಗುಣಗಳಿವೆ. ಜ್ವರ, ನಿದ್ರಾಹೀನತೆ, ಅಜೀರ್ಣ ಹಾಗೂ ಮಾನಸಿಕ ಕಾಯಿಲೆಗೂ ಇದನ್ನು ಔಷಧವಾಗಿ ಬಳಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅದು ರಕ್ತದ ಏರಿತಡವನ್ನು (ಬಿಪಿಯನ್ನು) ತಗ್ಗಿಸುತ್ತದೆ. ಹಾಗೆಂದು ಜಗತ್ತಿಗೆ ತೋರಿಸಿಕೊಟ್ಟವರು ಭಾರತೀಯ ಹೃದ್ಯೋಗ ತಜ್ಞ ಡಾಕ್ಟರ್ ರುಸ್ತೂಮ್ ಜಾಲ್ ವಕೀಲ್. ಲಂಡನ್ನಿನಲ್ಲಿ ವೈದ್ಯಕೀಯ ಪದವಿ ಪಡೆದ ಇವರು ಮುಂಬೈಯಲ್ಲಿ ವೈದ್ಯರಾಗಿದ್ದಾಗ ಸತತ ಹತ್ತು ವರ್ಷಗಳ ಕಾಲ

ಸರ್ಪಗಂಧಿ ಸಸ್ಯದ ಮೇಲೆ ವಿವಿಧ ಪ್ರಯೋಗ ನಡೆಸಿ, ಅದರ ಮಹತ್ವವನ್ನು ಜಗತ್ತಿಗೆ ಸಾರಿದರು. ಜಗತ್ತಿನ ಔಷಧ ತಯಾರಕರಿಂದ ಈ ಸಸ್ಯಕ್ಕೆ ತುಂಬ ಬೇಡಿಕೆ ಬಂತು. ಈ ಸಂಶೋಧನೆ ಮಾಡಿದ ಡಾ. ರುಸ್ತೂಮ್ ವಕೀಲರಿಗೆ ಭಾರತದ ಪದ್ಮಭೂಷಣ ಪ್ರಶಸ್ತಿ ಮತ್ತು ಅಮೆರಿಕದ ಅಂತಾರಾಷ್ಟ್ರೀಯ 'ಲಾಸ್ಕರ್ ಪ್ರಶಸ್ತಿ' ಲಭಿಸಿತು. ಜುಲೈ 17 ಅವರ ಹುಟ್ಟಿದ ದಿನ (17.7.1911-20.11.1974).

ಸರ್ಪಗಂಧಿಗೆ ಉತ್ತರ ಭಾರತದಲ್ಲಿ 'ವಾಗಲ್ ಕೀ ದವಾ' (ಹುಚ್ಚರ ಔಷಧಿ) ಎಂತಲೂ ಹೇಳುತ್ತಾರೆ.

ಪರಿಸರ ಸಂರಕ್ಷಣಾ ಅಭಿಯಾನ: ಹುಬ್ಬಳ್ಳಿಯಲ್ಲಿ ಜಾಗೃತಿ ಕಾರ್ಯಾಗಾರ



ಹುಬ್ಬಳ್ಳಿ: ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ತಮ್ಮ ಹೊಣೆಯನ್ನು ಅರಿತುಕೊಳ್ಳಬೇಕಾದ ಸಮಯವಿದು. ನಮ್ಮ ದೈನಂದಿನ ಜೀವನದಲ್ಲಿ ಅನುಕೂಲಕ್ಕಾಗಿ ನಾವು ನಿರಂತರವಾಗಿ ಪ್ಲಾಸ್ಟಿಕ್‌ಗಳನ್ನು ಬಳಸುತ್ತಿರುವುದು ಅನೇಕ ಆರೋಗ್ಯ ಮತ್ತು ಪರಿಸರ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಹಸಿರು ಜೀವನಶೈಲಿಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಅದಮ್ಯ ಚೇತನ ಮತ್ತು ಅನಂತ ಪ್ರೇರಣಾ ಕೇಂದ್ರಗಳ ಸಹಯೋಗದಲ್ಲಿ ಜೂನ್ 16 ಮತ್ತು 17, 2025 ರಂದು "DO_NO_TRASH (DNT)" ಎಂಬ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಅಭಿಯಾನದ ಅಡಿಯಲ್ಲಿ ಮಹಿಳೆಯರು ಹಾಗೂ ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ವಿಶೇಷ ಕಾರ್ಯಾಗಾರ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಹಿಮಾಲಯದ ಪರಿಸರ ವ್ಯವಸ್ಥೆಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ, ಜೊತೆಗೆ ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಇರುವ ಖ್ಯಾತ ಪರಿಸರಶಾಸ್ತ್ರಜ್ಞೆ ಡಾ. ಸೌಮ್ಯ ಪ್ರಸಾದ್ ಅವರು ಜೂನ್ 16 ರಂದು ವಿಭವ ಇಂಡಸ್ಟ್ರೀಸ್ ಆವರಣದಲ್ಲಿ ಮಹಿಳಾ ಉದ್ಯೋಗಿಗಳಿಗೆ "ಋತುಚಕ್ರದ ಆರೋಗ್ಯ" ವಿಷಯದ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಾಗಾರದಲ್ಲಿ ಸಾಂಪ್ರದಾಯಿಕ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಬಳಸಲಾಗುವ ರಾಸಾಯನಿಕ ಪದಾರ್ಥಗಳು ಮಹಿಳೆಯರ ಆರೋಗ್ಯದ ಮೇಲೆ ಬೀರುವ ದೀರ್ಘಕಾಲೀನ ಪರಿಣಾಮಗಳ ಕುರಿತು ವಿಸ್ತೃತ ಮಾಹಿತಿ ನೀಡಲಾಯಿತು. ಇದರ ಜೊತೆಗೆ, ಈ ಉತ್ಪನ್ನಗಳು ಪರಿಸರಕ್ಕೆ ಉಂಟುಮಾಡುವ ಹಾನಿಯ ಬಗ್ಗೆಯೂ ವಿವರವಾಗಿ ಚರ್ಚಿಸಲಾಯಿತು.

ಪರ್ಯಾಯ ಪರಿಹಾರಗಳಾಗಿ ಮೆನ್‌ಸ್ಟ್ರಿಯಲ್ ಕಪ್‌ಗಳು, ಬಟ್ಟೆಯ ಪ್ಯಾಡ್‌ಗಳು ಮತ್ತು ಇತರ ಪರಿಸರ ಸ್ನೇಹಿ ಉತ್ಪನ್ನಗಳ ಕುರಿತು ತಿಳಿಸಲಾಯಿತು. ಈ ಉತ್ಪನ್ನಗಳ ಬಳಕೆ, ನಿರ್ವಹಣೆ ಮತ್ತು ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ವಿಸ್ತೃತ ಮಾರ್ಗದರ್ಶನ ನೀಡಲಾಯಿತು. ಭಾಗವಹಿಸಿದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಪರಸ್ಪರ ಸಲಹೆ ಸೂಚನೆಗಳನ್ನು ವಿವಿಧವಿಧವಾಗಿ ಮಾಡಿಕೊಂಡರು. ಕಾರ್ಯಾಗಾರ ಆಯೋಜನೆಯ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.

ಈ ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರಾದ ಶ್ರೀಮತಿ ಭಾರತಿ ನಂದಕುಮಾರ್, ಪ್ರಮುಖ ಕಾರ್ಯಕರ್ತರಾದ ಶ್ರೀಮತಿ ಸ್ವಾತಿ ಕೆ. ಪಟ್ಟೇದ್ ಮತ್ತು ವೀಣಾ ಅರವಲೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



ಸಿಟಿ ಹೈಸ್ಕೂಲ್ - ಸರ್ಕಾರಿ ಶಾಲೆಯ ಯುವತಿಯರಿಗೆ ಜಾಗೃತಿ ಕಾರ್ಯಕ್ರಮ:



ಅದೇ ದಿನದ ಸಂಜೆ, ಡಾ. ಸೌಮ್ಯ ಪ್ರಸಾದ್ ಅವರು ಸಿಟಿ ಹೈಸ್ಕೂಲ್‌ನಲ್ಲಿ 150ಕ್ಕೂ ಹೆಚ್ಚು ಬಾಲಕಿಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ಋತುಚಕ್ರದ ಕುರಿತು ಉಪಯುಕ್ತ ಮಾಹಿತಿ ನೀಡಲಾಯಿತು. ಈ ಕಾರ್ಯಾಗಾರದಲ್ಲಿ ಹದಿಹರೆಯದ ಬಾಲಕಿಯರಿಗೆ ಋತುಚಕ್ರದ ಬಗ್ಗೆ ವೈಜ್ಞಾನಿಕ ಹಾಗೂ ಆರೋಗ್ಯಕರ ಮಾಹಿತಿಯನ್ನು ನೀಡಲಾಯಿತು. ಇದರೊಂದಿಗೆ, ಪರಿಸರ ಸ್ನೇಹಿ ಉತ್ಪನ್ನಗಳ ಬಳಕೆಯ ಮಹತ್ವ ಹಾಗೂ ಅವುಗಳ ದೀರ್ಘಕಾಲೀನ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲಾಯಿತು.



ವಿದ್ಯಾರ್ಥಿನಿಯರು ತಮ್ಮ ಸಂದೇಹಗಳನ್ನು ನಿರ್ಭಯವಾಗಿ ಪ್ರಸ್ತುತಪಡಿಸಿದರು ಮತ್ತು ಡಾ. ಸೌಮ್ಯ ಅವರಿಂದ ಸಮಾಧಾನಕರ ಉತ್ತರಗಳನ್ನು ಪಡೆದರು. ಈ ಸಂವಾದಾತ್ಮಕ ಅಧಿವೇಶನವು ಬಾಲಕಿಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಮತ್ತು ಭವಿಷ್ಯದಲ್ಲಿ ಪರಿಸರ ಸ್ನೇಹಿ ಆಯ್ಕೆಗಳನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೇರೇಪಿಸಿತು. ವಿದ್ಯಾರ್ಥಿನಿಯರ ಪ್ರಜ್ಞಾಪೂರ್ವಕ ಪ್ರಶ್ನೆಗಳು ಹಾಗೂ ಸಕ್ರಿಯ ಸಹಭಾಗಿತ್ವವು ಕಾರ್ಯಕರ್ತರ ಪ್ರಶಂಸೆಗೆ ಪಾತ್ರವಾಯಿತು.

ಶಾಲಾ ಮಕ್ಕಳಿಗಾಗಿ ಪರಿಸರ ಜಾಗೃತಿ ಕಾರ್ಯಾಗಾರ:

ಜೂನ್ 17, 2025 ರಂದು, 'ಡೂ ನೋ ಟ್ರಾಶ್' ಕಾರ್ಯಾಗಾರದ ಎರಡನೇ ದಿನದ ಕಾರ್ಯಕ್ರಮ ಚಿನ್ನಯ ವಿದ್ಯಾಲಯ (CBSE), ಹುಬ್ಬಳ್ಳಿ ಶಾಲೆಯ ಆವರಣದಲ್ಲಿ ಜರುಗಿತು. ಈ ಅಧಿವೇಶನವನ್ನು ಖ್ಯಾತ ಪರಿಸರ ವಿಜ್ಞಾನಿ ಡಾ. ರಾಮನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಜವಾಬ್ದಾರಿಯ ಮನೋಭಾವನೆ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಡಾ. ರಾಮನ್ ಕುಮಾರ್ ಅವರು ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸಿದರು. ಮಣ್ಣು, ನೀರು ಮತ್ತು ಗಾಳಿಯ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಬೀರುವ ದುಷ್ಪರಿಣಾಮಗಳನ್ನು ಉದಾಹರಣೆಗಳು ಹಾಗೂ ದೃಶ್ಯಗಳನ್ನು ಬಳಸಿ ಪ್ರಸ್ತುತಪಡಿಸಿದರು. ಸಮುದ್ರಜೀವಿಗಳ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಬೀರುತ್ತಿರುವ ಪ್ರಭಾವವನ್ನು ಚಿತ್ರಗಳ ಮೂಲಕ ತೋರಿಸಿ, ಮಕ್ಕಳಲ್ಲಿ ಸಹಾನುಭೂತಿ ಮತ್ತು ಪರಿಸರದ ಬಗ್ಗೆ ಜವಾಬ್ದಾರಿಯ ಭಾವನೆಯನ್ನು ಮೂಡಿಸಿದರು.

ಕಾರ್ಯಾಗಾರದಲ್ಲಿ ಮಕ್ಕಳು ತಮ್ಮ ಪ್ರಶ್ನೆಗಳನ್ನು ನಿರ್ಭಯವಾಗಿ ಕೇಳಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲಾಯಿತು. ಅನೇಕ ಮಕ್ಕಳು ತಮ್ಮ ಮನೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು ಮತ್ತು ಅದಕ್ಕೆ ಪ್ರಾಯೋಗಿಕ ಸಲಹೆಗಳನ್ನು ಕೇಳಿದರು. ಡಾ. ಕುಮಾರ್ ಅವರು ತಕ್ಷಣದಲ್ಲಿ ಸುಲಭವಾಗಿ ಅನುಸರಿಸಬಹುದಾದ ಅನೇಕ ಉಪಾಯಗಳನ್ನು ಮಕ್ಕಳಿಗೆ ತಿಳಿಸಿದರು.



ಅನಂತ ಕುಮಾರ್: ಸ್ಮೃತಿಪಟಲದಿಂದ ಮಾಸದ ವ್ಯಕ್ತಿತ್ವ

ಜ|| ಪ್ರಕಾಶ್ ನಾಡಿಗೇರ್
ಸಂವತ್ಸರ ನ್ಯಾಯಾಧಿಕರು,
ಬೆಂಗಳೂರು.

ನಾನು ಕಂಡಂತೆ



ಅನಂತಕುಮಾರ್

ಅನಂತಕುಮಾರ್ ರವರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಒಂದು ಚೇತನ, ಒಂದು ಶಕ್ತಿ. ಎಲ್ಲರನ್ನೂ ತನ್ನೆಡೆಗೆ ಸೆಳೆಯಬಲ್ಲ ಒಂದು ಆಯಸ್ಕಾಂತ. ಅವರ ನಿಷ್ಠೆ ಮತ್ತು ನಗು ಎಲ್ಲರನ್ನೂ ಸೆಳೆಯುತ್ತಿತ್ತು. ಅವರೊಂದು ಅನರ್ಘ್ಯ ರತ್ನ, ಅವರ ಆತ್ಮೀಯ ಸ್ನೇಹಿತರಲ್ಲಿ ನಾನೂ ಕೂಡ ಒಬ್ಬನು ಎನ್ನುವುದೇ ನನ್ನ ಒಂದು ಹಿರಿಮೆ.

ಶ್ರೀ ಅನಂತ ಕುಮಾರ್ ಮತ್ತು ನನ್ನದು ತುಂಬಾ ವರ್ಷಗಳ ಒಡನಾಟ. 1977 ನೇ ವರ್ಷದ ಜೂನ್ ತಿಂಗಳಿನಲ್ಲಿ ನಾನು ಹುಬ್ಬಳ್ಳಿಯಲ್ಲಿರುವ ಪಿ.ಸಿ. ಜಾಬಿನ್ ಕಾಲೇಜಿಗೆ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಾಗಿದ್ದು. ಅಲ್ಲಿ ಶ್ರೀ ಅಶೋಕ್ ರಾಯ್ ರವರೊಂದಿಗೆ ನನ್ನ ಸ್ನೇಹ ಬೆಳೆದು, ಒಮ್ಮೆ ಹುಬ್ಬಳ್ಳಿಯ ಶ್ರೀ ಅಚ್ಯುತ ಲಿಮೆಯ ರವರ ಮನೆಯಲ್ಲಿ ನಡೆಯುತ್ತಿದ್ದ ಎ.ಬಿ.ವಿ.ಪಿ. ಬೈರಕ್‌ಗೆಂದು ರವಿವಾರ ಹೋದೆ. ಎ.ಬಿ.ವಿ.ಪಿ.ಯ ಕಾರ್ಯಕರ್ತನಾಗಿ ನನ್ನನ್ನು ಆಕರ್ಷಿಸಿದ ಅನೇಕರ ಪೈಕಿ ಶ್ರೀ ಅನಂತಕುಮಾರ್ - ಇವರ ವಿಶಿಷ್ಟ ವ್ಯಕ್ತಿತ್ವವೇ ನಾನು ಎ.ಬಿ.ವಿ.ಪಿ.ಯಲ್ಲಿ ಬೆಳೆಯಲು ಪ್ರಮುಖ ಪಾತ್ರ ವಹಿಸಿತು. ನಾನು ಜಾಬಿನ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರೆ, ಶ್ರೀ ಅನಂತಕುಮಾರ್ ಪಕ್ಕದ ಶ್ರೀ ಕಾಡ ಸಿದ್ಧೇಶ್ವರ ಆರ್ಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ನಾವು ಅನಂತಕುಮಾರ್ ಅವರನ್ನು ಕುಮಾರ್ ಎಂದು ಸ್ನೇಹದಿಂದ ಶಾರ್ಟ್ ಆಗಿ ಕರೆಯುತ್ತಿದ್ದುದೂ ಉಂಟು.

ಅನಂತಕುಮಾರ್ ರವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಅಸಾಮಾನ್ಯರಲ್ಲಿ ಅಸಾಮಾನ್ಯರಾಗಿ ಬೆರೆಯುವ ವಿಶಿಷ್ಟ ಗುಣವುಳ್ಳವರು. ಯಾವುದೇ ವಿಷಯದಲ್ಲಿ ಪ್ರಬುದ್ಧತೆಯನ್ನು ಹೊಂದಿದವರು. ಕೆಲವೇ ತಿಂಗಳಲ್ಲಿ ನಮ್ಮಿಬ್ಬರ ಮಧ್ಯೆ ಅತ್ಯಂತ ಬೆಳೆದು, ಬಹುಶಃ ಪ್ರತಿನಿತ್ಯ ಭೇಟಿಯಾಗಿ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಈ ಚರ್ಚೆ ನಮ್ಮ ಜ್ಞಾನವನ್ನು ಹೆಚ್ಚಿಸುತ್ತಿತ್ತು.

ವಿದ್ಯಾರ್ಥಿ ದೆಸೆಯಲ್ಲಿಯೇ ಕುಮಾರ್ ಅವರಿಗೆ "ಯಾರನ್ನಾದರೂ ಎದುರಿಸಬಲ್ಲೆ ಹಾಗೂ ಏನನ್ನಾದರೂ ಸಾಧಿಸಬಲ್ಲೆ" ಎನ್ನುವ ಆತ್ಮವಿಶ್ವಾಸವಿತ್ತು. ಅವರ ಈ ಗುಣ ವಿದ್ಯಾರ್ಥಿ ಜೀವನದ ಅನೇಕ ಚಟುವಟಿಕೆಗಳಲ್ಲಿ ಸಹಜವಾಗಿ ಕಂಡು ಬಂದಿದ್ದೂ ಇದೆ. ಅವರೊಬ್ಬ ಸೂಕ್ಷ್ಮ ಮತಿಯ ಚಾರಣಿ ವ್ಯಕ್ತಿಯಾಗಿದ್ದರು. ಯಾವುದೇ ಸಂದರ್ಭದಲ್ಲಿಯೂ ತಮ್ಮ ಸಂಯಮವನ್ನು ಕಳೆದುಕೊಳ್ಳುತ್ತಿರಲಿಲ್ಲ. ಪ್ರತಿಯೊಂದು ಸಮಸ್ಯೆಗೂ ಅವರ ಬಳಿ ಉತ್ತರವಿರುತ್ತಿತ್ತು ಹಾಗೂ ಸಹಾಯ ಮಾಡುವ ಪ್ರವೃತ್ತಿಯೂ ಇತ್ತು. ಒಮ್ಮೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಯೂತ್ ಫೆಸ್ಟಿವಲ್‌ನ ಚರ್ಚಾ ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ಪ್ರತಿನಿಧಿಯಾಗಿ ಭಾಗವಹಿಸಲು ಕೊನೆಯ ಘಳಿಗೆಯಲ್ಲಿ ನನಗೆ ಅವಕಾಶ ದೊರೆಯಿತು. ಚರ್ಚಾಸ್ಪರ್ಧೆಯ ವಿಷಯವನ್ನು ಕುರಿತು ಏನು ಮಾತನಾಡಬೇಕೆಂಬ ಬಗ್ಗೆ ಕಾಲೇಜಿನಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ನಿರಾಶೆಯಿಂದ ರೆಡ್ಡಿ ಹಾಸ್ಟೆಲಿನ ರೂಮ್‌ನಲ್ಲಿ ವಿಚಾರ ಮಾಡುತ್ತಾ ಇದ್ದಾಗ ಅಪದ್ಧಾಂಧವ ನನ್ನ ರೂಮಿಗೆ ಕುಮಾರ್ ಬಂದರು. ಅವರಿಗೆ ವಿಷಯ ತಿಳಿಸಿದಾಗ, ಹಿಂದೆ ಮುಂದೆ ನೋಡದೆ ಆ ಕ್ಷಣಕ್ಕೆ ವಿಷಯದ ಕುರಿತು ಸೊಗಸಾದ ಭಾಷಣವನ್ನು ತಯಾರಿ ಮಾಡಿಯೇ ಬಿಟ್ಟರು. ಅಲ್ಲಿಗೆ ನನ್ನ ತಲೆಬಿಸಿ ಕಡಿಮೆಯಾಗಿ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದೂ ಆಯಿತು.

ಪ್ರಾಯಶಃ 1979-80 ರಲ್ಲಿ ನಾನು, ಕುಮಾರ್, ವಿಷ್ಣುಕಾಂತ್, ಅಚ್ಯುತ್, ಶ್ರೀಮತಿ ಗೀತಾ(ಅನಘಾ), ಶ್ರೀಮತಿ ವಿದ್ಯಾರೇವಣಕರ್ ಮುಂತಾದವರು ಎಲ್ಲರೂ ಸೇರಿ ಜೈಪುರದಲ್ಲಿ ನಡೆದ ಎ.ಬಿ.ವಿ.ಪಿ. ರಾಷ್ಟ್ರೀಯ ಸಮ್ಮೇಳನಕ್ಕೆ ಹೋಗಿದ್ದೆವು. ಸಮ್ಮೇಳನದ ನಂತರ ದೆಹಲಿ ನೋಡುವ ಇಚ್ಛೆಯಿಂದ ಕುಮಾರ್ ಜೊತೆಗೆ ನಾವು ಕೆಲವರು ಭಾರತದ ರಾಜಧಾನಿಗೆ ಬಂದಿಳಿದಾಯ್ತು. ಆಶ್ಚರ್ಯವೆಂಬಂತೆ ನಾನು ಶ್ರೀಮತಿ ಸರೋಜಿನಿ ಮಹಿಷಿಯವರ ಗೆಸ್ಟ್ ಹೌಸಿನಲ್ಲಿ ಉಳಿಯುವ ಅವಕಾಶ ದೊರೆಯಿತು. ಆ ರಾತ್ರಿ ಹರಟೆ ಹೊಡೆಯುವಾಗ ವಿದ್ಯಾರ್ಥಿಗಳಾದ ನಮಗೆ ಸಹಜವಾಗಿ ಕೇಂದ್ರ ಮಂತ್ರಿಗಳಿಗೆ ಮೀಸಲಿರುವ ನಾವು ತಂಗಿದ್ದ ಗೆಸ್ಟ್ ಹೌಸ್ ವೈಭವ ಮತ್ತು ಸುತ್ತಮುತ್ತಲಿನ ಪರಿಸರ ನಮ್ಮನ್ನು ಬೆರಗುಗೊಳಿಸಿತ್ತು. ಆಗ ನಾನು ಕುತೂಹಲದಿಂದ ನಮ್ಮಲ್ಲಿ ಯಾರಿಗಾದರೂ ಇಂತಹ ಅವಕಾಶ ಜೀವನದಲ್ಲಿ ಸಿಗಬಹುದೇ ಎಂದು ಪ್ರಶ್ನಿಸಿದಾಗ, ಅದಕ್ಕೆ ಕುಮಾರ್ ತಕ್ಷಣ ಪ್ರತಿಕ್ರಿಯಿಸಿ, "ಯಾಕೆ ಆಗಬಾರದು ? ಸಿಕ್ಕೇ ಸಿಗುತ್ತದೆ" ಎಂದಿದ್ದು ಇಂದಿಗೂ ನನ್ನ ಸ್ಮೃತಿಪಟಲದಲ್ಲಿದೆ.

ಮುಂದೆ ರಾಜಕೀಯದ ಒಂದೊಂದೇ ಮೆಟ್ಟಿಲನ್ನು ಏರುತ್ತಾ, ಎತ್ತರಕ್ಕೆ ಏರಿದ ಕುಮಾರ್, ಬೆಂಗಳೂರಿನ ದಕ್ಷಿಣ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡು ಸನ್ಮಾನ್ಯ ಅಟಲ್ ಬಿಹಾರಿ ವಾಜಪೇಯಿ ರವರ ಸಂಪುಟದಲ್ಲಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಹೆಜ್ಜೆಯನ್ನು ರಾಜಕೀಯದಲ್ಲಿ ಬಲವಾಗಿ ಊರಿದರು. ಆ ಸಮಯದಲ್ಲಿ ನಾನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಸಿವಿಲ್ ಜಡ್ಜ್ ಹಾಗೂ ಜಿ.ಎಂ. ಎಫ್.ಸಿ. ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಕುಮಾರ್ ರವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುದ್ದಿಯನ್ನು ಟಿ.ವಿ.ಯಲ್ಲಿ ನೋಡಿ ಸಂಭ್ರಮಿಸಿದ್ದೆ. ಆ ದಿನ ರಾತ್ರಿ ಸುಮಾರು 10:30 ರಿಂದ 11:00 ಘಂಟೆಗೆ ನನ್ನ ಮನೆಯ ಟೆಲಿಫೋನ್ ರಿಂಗಣಿಸಿತು. ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎಂದು ಗಾಬರಿಯಿಂದ ಫೋನ್ ತೆಗೆದಾಗ ಅಚಿಯಿಂದ ಹಿಂದಿ ಭಾಷೆಯಲ್ಲಿ "ಪ್ರಕಾಶಜೀ?" ಎಂದು ಪ್ರಶ್ನಿಸಿ "ಅನಂತಕುಮಾರ್ ಲೈನ್‌ನಲ್ಲಿ ಇದ್ದಾರೆ ಮಾತಾಡಿ" ಎಂದು ಕನೆಕ್ಟ್ ಮಾಡಿದಾಗ ಕುಮಾರ್ ಅವರು "ಪ್ರಕಾಶ, ಇವತ್ತು ಪ್ರಮಾಣ ವಚನ ಸ್ವೀಕರಿಸುವಾಗ ನಿಮ್ಮನ್ನು ತುಂಬಾ ನೆನಪಿಸಿಕೊಂಡೆ" ಎಂದು ನಾನು ವಿದ್ಯಾರ್ಥಿ ಜೀವನದಲ್ಲಿ ದೆಹಲಿಯಲ್ಲಿ ಕೇಳಿದ ಪ್ರಶ್ನೆಯನ್ನು ನೆನಪಿಸಿದ್ದಲ್ಲದೇ ತಮ್ಮ ಆತಿಥ್ಯವನ್ನು ಸ್ವೀಕರಿಸಲು ನನ್ನನ್ನು ಆಹ್ವಾನಿಸಿದರು. ಆ ಸಮಯಕ್ಕೆ ನನಗಾದ ಸಂತೋಷ, ಸಂಭ್ರಮಕ್ಕೆ ಪಾರವೇ ಇರಲಿಲ್ಲ.



ಅನಂತಕುಮಾರ್ ಎಷ್ಟೇ ಎತ್ತರಕ್ಕೆ ಬೆಳೆದರೂ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಚಿಕ್ಕ ವಯಸ್ಸಿನಲ್ಲಿ ಕೂಡಿ ಬೆಳೆದ ಸ್ನೇಹಿತರನ್ನು ಎಂದೂ ದೂರ ಮಾಡಲಿಲ್ಲ. ಮರೆಯಲಿಲ್ಲ. ತಮ್ಮ ಕೊನೆಯ ದಿನಗಳವರೆಗೆ ಅವರು ಎಲ್ಲರೊಡನೆ ಸಂಪರ್ಕದಲ್ಲಿದ್ದರು. ತಮ್ಮ ನೋವನ್ನು ಮರೆಮಾಚಿ ನಗುತ್ತಲೇ ಇದ್ದರು. ಎಷ್ಟೋ ವರ್ಷಗಳ ನಂತರವೂ ಸಹ ಯಾವುದೇ ಸ್ನೇಹಿತರನ್ನು ಭೇಟಿಯಾದಾಗ ಹೆಸರು ಹಿಡಿದು ಕರೆದು ಮಾತಾಡಿಸುತ್ತಿದ್ದರು. ಅವರ ಜ್ಞಾಪಕ ಶಕ್ತಿ ಆಗಾಧವಾದದ್ದು, ಆ ಜ್ಞಾಪಕ ಶಕ್ತಿ ಅವರಿಗೆ ದೈವದತ್ತ ವರ. ಯಾವುದೇ ವಿಷಯದಲ್ಲಿಯೂ ಅವರಿಗೆ ಪ್ರಭುತ್ವವಿತ್ತು, ಎಲ್ಲಾ ವಿಷಯಗಳಲ್ಲಿಯೂ ಆಳವಾದ ಜ್ಞಾನವನ್ನು ಹೊಂದಿದ್ದು, ಸೊಗಸಾಗಿ ಮಾತನಾಡುವ ಕಲೆ, ಅವರಿಗೆ ಕರಗತವಾಗಿತ್ತು, ಹಿಂದಿ ಭಾಷೆಯ ಮೇಲೂ ಅವರಿಗೆ ಪ್ರಭುತ್ವವಿತ್ತು. ಅವರ ಮಸ್ತಿಷ್ಕ ಒಂದು ಜ್ಞಾನ ಖಜಾನೆಯಾಗಿತ್ತು.

ಇನ್ನು ರಾಜಕೀಯ ವ್ಯಕ್ತಿಯಾಗಿ ಅನಂತಕುಮಾರ್ ಉತ್ತುಂಗ ಶಿಖರವೇರಿದರು. ಅವರದು ಮೇರು ವ್ಯಕ್ತಿತ್ವ. ದೇಶಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ. ಈ ವಿಷಯ ಎಲ್ಲರಿಗೂ ತಿಳಿದಿದ್ದು, ಬರೆಯುತ್ತಾ ಹೋದರೆ ಮುಗಿಸಲಾಗದ ಧಾರಾವಾಹಿ ಆದೀತು, ಅನಂತಕುಮಾರ್‌ರವರ ಬಗ್ಗೆ ಬರೆಯಬಹುದಾದ ಹಾಗೂ ಹೇಳಬಹುದಾದ ವಿಷಯಗಳು ಅನಂತ. ಇಂತಹ ಒಬ್ಬ ವ್ಯಕ್ತಿ-ಶಕ್ತಿ ನನ್ನ ಜೀವದ ಸ್ನೇಹಿತನಾಗಿ ದೊರೆತದ್ದು ತನ್ನ ಸೌಭಾಗ್ಯವೇ ಸರಿ. ನಮ್ಮಿಬ್ಬರದು ಹಳೆಯ ನಂಟು, ದೈಹಿಕವಾಗಿ ದೂರವಾದರೂ ಅನಂತಕುಮಾರ್ ಎಂದರೆ ನನಗೀಗಲೂ ಪ್ರೇರಣಾ ಶಕ್ತಿ. ನೆನಪಿಸಿಕೊಂಡಾಗಲೂ ಒಳಗಿಂದಲೇ ಸುಮ್ಮನೊಂದು ಸಂತಸದ ಅಲೆ ಏಳುತ್ತದೆ. ಅವರಿಲ್ಲ ಎನ್ನುವ ನೋವಿನಲ್ಲಿಯೂ....

ಇನ್ನು ರಾಜಕೀಯ ವ್ಯಕ್ತಿಯಾಗಿ ಅನಂತಕುಮಾರ್ ಉತ್ತುಂಗ ಶಿಖರವೇರಿದರು. ಅವರದು ಮೇರು ವ್ಯಕ್ತಿತ್ವ. ದೇಶಕ್ಕೆ, ವಿಶೇಷವಾಗಿ ಕರ್ನಾಟಕಕ್ಕೆ ಅವರ ಕೊಡುಗೆ ಅಪಾರ. ಈ ವಿಷಯ ಎಲ್ಲರಿಗೂ ತಿಳಿದಿದ್ದು, ಬರೆಯುತ್ತಾ ಹೋದರೆ ಮುಗಿಸಲಾಗದ ಧಾರಾವಾಹಿ ಆದೀತು, ಅನಂತಕುಮಾರ್‌ರವರ ಬಗ್ಗೆ ಬರೆಯಬಹುದಾದ ಹಾಗೂ ಹೇಳಬಹುದಾದ ವಿಷಯಗಳು ಅನಂತ. ಇಂತಹ ಒಬ್ಬ ವ್ಯಕ್ತಿ-ಶಕ್ತಿ ನನ್ನ ಜೀವದ ಸ್ನೇಹಿತನಾಗಿ ದೊರೆತದ್ದು ತನ್ನ ಸೌಭಾಗ್ಯವೇ ಸರಿ. ನಮ್ಮಿಬ್ಬರದು ಹಳೆಯ ನಂಟು, ದೈಹಿಕವಾಗಿ ದೂರವಾದರೂ ಅನಂತಕುಮಾರ್ ಎಂದರೆ ನನಗೀಗಲೂ ಪ್ರೇರಣಾ ಶಕ್ತಿ. ನೆನಪಿಸಿಕೊಂಡಾಗಲೂ ಒಳಗಿಂದಲೇ ಸುಮ್ಮನೊಂದು ಸಂತಸದ ಅಲೆ ಏಳುತ್ತದೆ. ಅವರಿಲ್ಲ ಎನ್ನುವ ನೋವಿನಲ್ಲಿಯೂ....

ಅನಂತಪಥ

ಅನಂತಪಥ ಮಾಸಪತ್ರಿಕೆಗೆ ಚಂದಾದಾರರಾಗಿ. ಪ್ರತಿ ತಿಂಗಳೂ ಅಂಚೆಯ ಮೂಲಕ ಮುದ್ರಿತ ಪ್ರತಿಯನ್ನು ತಮ್ಮ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 88841 82415

ಐಐಇಎಸ್‌ಟಿ ಶಿಬ್‌ಪುರದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟನೆ:



ಭಾರತೀಯ ಇಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ (IEST), ಶಿಬ್‌ಪುರದಲ್ಲಿ ಮೇ 28, 2025ರಂದು ಅನಂತ ಪ್ಲೇಟ್ ಬ್ಯಾಂಕ್ ಉದ್ಘಾಟಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ (BoG) ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯ ಸಹಯೋಗದೊಂದಿಗೆ ಈ ಮಹತ್ವದ ಉಪಕ್ರಮಕ್ಕೆ ಚಾಲನೆ ನೀಡಿದರು.

ಈ ಉಪಕ್ರಮವು ಹಸಿರು ಮತ್ತು ಸ್ವಚ್ಛ ಕ್ಯಾಂಪಸ್ ಕಾರ್ಯಕ್ರಮಗಳ ಭಾಗವಾಗಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಪರಿಸರ ಪ್ರಜ್ಞೆ ಮತ್ತು ಹಸಿರು ಜೀವನಶೈಲಿಯನ್ನು ಉತ್ತೇಜಿಸುವ ಗುರಿ ಹೊಂದಿದೆ. IEST ಶಿಬ್‌ಪುರದಲ್ಲಿ ಆಯೋಜಿಸಲಾಗುವ ವಿವಿಧ ಕಾರ್ಯಕ್ರಮಗಳಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ. ವಿ.ಎಂ.ಎಸ್.ಆರ್. ಮೂರ್ತಿ, ಕಾಲೇಜಿನ ಉಪನ್ಯಾಸಕರು ಮತ್ತು ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಡಾ.ಎಸ್.ಎಲ್. ಭೈರಪ್ಪ ಪ್ರತಿಷ್ಠಾನ' ಉದ್ಘಾಟನೆ



'ಸರಸ್ವತಿ ಸಮ್ಮಾನ್' ಪುರಸ್ಕೃತರಾದ ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರ ಡಾ. ಎಸ್. ಎಲ್. ಭೈರಪ್ಪ ಅವರ ಆಶಯದಂತೆ ಅವರ ಮಾರ್ಗದರ್ಶನದಲ್ಲಿ ಸ್ಥಾಪಿತವಾದ 'ಡಾ. ಎಸ್.ಎಲ್. ಭೈರಪ್ಪ ಪ್ರತಿಷ್ಠಾನದ' ಉದ್ಘಾಟನಾ ಸಮಾರಂಭವು ಜೂನ್ 14ರಂದು ಬೆಂಗಳೂರಿನ ಬಿಎಂಎಸ್ ಕಾಲೇಜಿನ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಶತಾವಧಾನಿ ಡಾ. ಆರ್. ಗಣೇಶ್, ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ ಡಾ. ಎಸ್. ಎಲ್. ಭೈರಪ್ಪನವರೂ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಶ್ರೀ ಭೈರಪ್ಪ ಅವರು ಸೂಚಿಸಿದಂತೆ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಶ್ರೀ ವಿಶ್ವೇಶ್ವರ ಭಟ್, ಶ್ರೀಮತಿ ಸಹನಾ ವಿಜಯಕುಮಾರ್, ಶ್ರೀ ಅರುಣ ಮತ್ತು ಶ್ರೀ ಕೃಷ್ಣ ಪ್ರಸಾದ್ ಈ ಪ್ರತಿಷ್ಠಾನದ ಟ್ರಸ್ಟಿಗಳಾಗಿ ನೇಮಕಗೊಂಡಿದ್ದಾರೆ. ಪ್ರತಿಷ್ಠಾನದ ಮೂಲಕ ಕನ್ನಡದ ನುಡಿ ಸೇವೆ, ಸಮಾಜ ಸೇವೆ, ವೈದ್ಯಕೀಯ ನೆರವು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಿದೆ. ಭವಿಷ್ಯದಲ್ಲಿ ಸಾಹಿತ್ಯ, ಶಿಕ್ಷಣ ಮತ್ತು ಮಾನವೀಯತೆಗೆ ಉತ್ತೇಜನ ನೀಡುವಂತಹ ಪ್ರಮುಖ ಚಟುವಟಿಕೆಗಳಿಗೆ ಈ ಪ್ರತಿಷ್ಠಾನ ವೇದಿಕೆಯಾಗಲಿದೆ.

ಅನಂತಪಥ

Published by: Tejaswini Ananthkumar

For-Ananthkumar Pratishthana # 12, Sumera, M N Krishna Rao Road, Basavanagudi, Bangalore-04

Ph: 080 26568484 | Email: ananth.path@akp.org.in

ಸೃಷ್ಟನೆ: ಅನಂತಪಥದಲ್ಲಿ ಪ್ರಕಟವಾಗಿರುವ ಲೇಖನಗಳ ವಿಚಾರ, ನಿಲುವು, ಅಭಿಪ್ರಾಯಗಳು ಆಯಾ ಲೇಖಕರವು: ಈ ಪತ್ರಿಕೆಯಲ್ಲಿ ಅನಂತಕುಮಾರ್ ಪ್ರತಿಷ್ಠಾನದ ಅಭಿಪ್ರಾಯಗಳೇ ಎಂದು ಭಾವಿಸುವ ಅಗತ್ಯವಿಲ್ಲ.

ಸೂಚನೆ: ಓದುಗರ ವಿಭಾಗಕ್ಕೆ ನೀವೂ ಪತ್ರಗಳನ್ನು ಬರೆಯಬಹುದು: ವಾಟ್ಸಾಪ್ ಇಲ್ಲವೇ ಮೊಬೈಲ್ ಸಂದೇಶದ ಮೂಲಕ ಅಭಿಪ್ರಾಯಗಳನ್ನು ಕಳುಹಿಸುವಿರಾದರೆ 8884182415 ಈ ಸಂಖ್ಯೆಯನ್ನು ಸಂಪರ್ಕಿಸಿ

To get a e-version of this periodical SMS your name and place to 8884182415

ವ್ಯಕ್ತಿತ್ವ ಕರ್ತೃತ್ವ ನೇತೃತ್ವ



30ಗಳ ವರದಿ

(ಮೇ - ಜೂನ್ 2025)

ಹಸಿರು ಭಾನುವಾರ: ಅದಮ್ಯ ಚೇತನದ ಹಸಿರು ಭಾನುವಾರದ ಯೋಜನೆಯಡಿ, 491 ರಿಂದ 494ನೇ ಭಾನುವಾರಗಳವರೆಗೆ ವಿವಿಧ ಸ್ಥಳಗಳಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು. 491, 492, 493, ಮತ್ತು 494 ಹಸಿರು ಭಾನುವಾರಗಳನ್ನು ಕ್ರಮವಾಗಿ, ಬಿ.ಪಿ ವಾಡಿಯಾ ರಸ್ತೆಯ ಅನಂತವನದ ಆವರಣ, ಸರ್ಜಾಪುರ ರಸ್ತೆಯಲ್ಲಿರುವ "ತಾಯಿ ಮನೆ" ಆವರಣ, ಉತ್ತರಹಳ್ಳಿ-ಸುಬ್ರಹ್ಮಣ್ಯಪುರ ರಸ್ತೆಯ ಸುಬ್ರಹ್ಮಣ್ಯಪುರ ಕೆರೆ ಆವರಣದ, ಬೆಂಗಳೂರು ವಿಶ್ವವಿದ್ಯಾಲಯದ ಬಯೋಪಾರ್ಕ್ ಆವರಣದಲ್ಲಿ ನಡೆಯಿತು. ಬಿಎಂಎಸ್ ಕಾಲೇಜು ವಿದ್ಯಾರ್ಥಿಗಳು, ಹಸಿರು ಯೋಧರು ಮೊದಲಾದವರು ಭಾಗವಹಿಸಿದ್ದರು.

ಕೊಪ್ಪಳದಲ್ಲಿ ಅನಂತ ಪ್ಲೇಟ್ ಬ್ಯಾಂಕ್ ಪ್ರಾರಂಭ



ಸಮಷ್ಟಿ ಅಭ್ಯುದಯ ಸಂಸ್ಥೆ ಮತ್ತು ಅದಮ್ಯ ಚೇತನದ ಸಹಯೋಗದಲ್ಲಿ ಜೂನ್ 14 ರಂದು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅನಂತ ಪ್ಲೇಟ್ ಬ್ಯಾಂಕ್ ಕೇಂದ್ರವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, "ಪರಿಸರ ರಕ್ಷಣೆಯು ಮನೆಯಿಂದಲೇ ಆರಂಭವಾಗಬೇಕಿದೆ. ದಿನದ ಆರಂಭದ ಹಾಲಿನ ಪ್ಯಾಕೆಟ್‌ನಿಂದ ಹಿಡಿದು ಪ್ರತಿಯೊಂದು ವಸ್ತುವಿಗೂ ನಾವು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯು ಅತಿಯಾಗಿದೆ. ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದೇವೆ. ಇದರ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸುವುದು ನಮ್ಮ ಕರ್ತವ್ಯ. ಪ್ಲಾಸ್ಟಿಕ್‌ನ ಬದಲಾಗಿ ಪರ್ಯಾಯ ವಸ್ತುಗಳನ್ನು ಆಯ್ಕೆಮಾಡುವುದು, ಮರುಬಳಕೆಗೆ ಪ್ರಾಮುಖ್ಯತೆ ನೀಡುವುದು, ಮತ್ತು ಒಂದೇ ಬಾರಿ ಉಪಯೋಗಿಸಿ ಎಸೆಯುವ ಸಂಸ್ಕೃತಿಯನ್ನು ತ್ಯಜಿಸುವುದು-ಇವೆಲ್ಲವೂ ಪರಿಸರ ಸಂರಕ್ಷಣೆಯ ದಿಶೆಯಲ್ಲಿ ನಮ್ಮ ಸಣ್ಣಪ್ರಯತ್ನಗಳಾಗಿವೆ" ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಸಮಷ್ಟಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಡಾ. ಅನುರಾಧ ಶಶಿಗಿರಿ, ಮಹಾನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಪ್ರಲ್ಹಾದ್ ಅಗಲಿ, ಪೂರ್ಣಾ ಪಾಟೀಲ್, ಕೆ. ವೀರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇತರ ಚಟುವಟಿಕೆಗಳು: ಅದಮ್ಯ ಚೇತನವು ಭಗವದ್ಗೀತಾ ಪಠಣ. ಶ್ರೀಚೇತನ ಸಭೆ, ಪ್ಲೇಟ್ ಬ್ಯಾಂಕ್ ಮುಂತಾದ ಕಾರ್ಯಕ್ರಮಗಳನ್ನು ನಿಯಮಿತವಾಗಿ ನಡೆಸಿಕೊಂಡು ಬರುತ್ತಿದೆ.

ಅದಮ್ಯ ಸೇವಾ

(ಅದಮ್ಯ ಚೇತನ - ತಿಂಗಳ ಚಟುವಟಿಕೆಗಳ ಚಿತ್ರಸಂಪುಟ)



ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ 06/06/2025ರಂದು ಡಾ. ಎಸ್ಕೆ ಬರೆದ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು.



ಜೂನ್ 04 ರಂದು ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ್ ಭಟ್, ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಸಹನಾ ವಿಜಯಕುಮಾರ್, ಶ್ರೀ ಕೃಷ್ಣ ಪ್ರಸಾದ್, ಶ್ರೀ ಅರುಣ್ ಅದಮ್ಯ ಚೇತನ ಅಡುಗೆ ಮನೆಗೆ ಭೇಟಿ ನೀಡಿದರು.



ಅದಮ್ಯ ಚೇತನದ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರನ್ನು ರಿಪಬ್ಲಿಕ್ ಕನ್ನಡ ವಾಹಿನಿಯು ಸಾಹಿತ್ಯ ಸಂಗಮ ಕಾರ್ಯಕ್ರಮದಲ್ಲಿ ಸಂದರ್ಶನ ನಡೆಸಿತು



ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕುರುಕ್ಷೇತ್ರದ ಶ್ರೀ ಪಂಕಜ್ ಮತ್ತು ಅವರು ಸ್ನೇಹಿತರು ಅದಮ್ಯ ಚೇತನ ಅಡುಗೆ ಮನೆಗೆ ಭೇಟಿ ನೀಡಿದರು.



ಇತ್ತೀಚೆಗೆ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಕೆಎಸ್‌ಸಿಎ ಆಟದ ಮೈದಾನದಲ್ಲಿ ಅದ ಅವಘಡದಲ್ಲಿ ಬಲಿಯಾದ ಅಮಾಯಕ ಜೀವಗಳಿಗೆ ಸಂತಾಪ ಸೂಚಿಸಲಾಯಿತು.



ದಿ. 1 ಜೂನ್ ರಂದು ಚಿತ್ತಭಾ ಸಂಸ್ಕೃತಿ ಪ್ರತಿಷ್ಠಾನದ ಆಶ್ರಯದಲ್ಲಿ ಕರ್ನಾಟಕ ಚಿತ್ತಾವನ ವೃತ್ತಾಂತ ಗ್ರಂಥದ ಬಿಡುಗಡೆ ಸಂದರ್ಭದ ಚಿತ್ರ



ಅದಮ್ಯ ಚೇತನದ 493ನೇ ಹಸಿರು ಭಾನುವಾರ ಕಾರ್ಯಕ್ರಮವು ಉತ್ತರಹಳ್ಳಿ-ಸುಬ್ರಹ್ಮಣ್ಯಪುರ ರಸ್ತೆಯ ಸುಬ್ರಹ್ಮಣ್ಯಪುರ ಕೆರೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.



ಹುಬ್ಬಳ್ಳಿಯ ರೈಲ್ವೆ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ ಅದಮ್ಯ ಚೇತನದಿಂದ ನಿತ್ಯ ಅನ್ನದಾನ ಸೇವೆ ನಡೆಯುತ್ತಿದೆ.

ಅನಂತ ಚಿತ್ರಸಂಪುಟ

ಅನಂತಕುಮಾರರ ಪರಿಸರಕಾಳಜಿ ಕೇವಲ ದಿನಾಚರಣೆಗಷ್ಟೇ ಸೀಮಿತವಾಗಿರದೆ ಅದು ಅವರ ಜೀವನದ ದೈಯವಾಗಿತ್ತು. ಈ ನಿಟ್ಟಿನಲ್ಲಿ ಅವರು ಪ್ರಾರಂಭಿಸಿದ ಸ್ವಚ್ಛಾಗ್ರಹ, ಹಸಿರು ಭಾನುವಾರ, ಪ್ಲೇಟ್ ಬ್ಯಾಂಕ್ ಮುಂತಾದ ಹಲವಾರು ಯೋಜನೆಗಳು ಇಂದಿಗೂ ನಿರಂತರವಾಗಿ ಮುಂದುವರಿಯುತ್ತಿವೆ.

